




ନାୟକ ନୁମର ଜନ୍ମ

ਜ਼ਿੰਦਗੀ ਵਿੱਚ ਪ੍ਰਕਾਸ਼ ਮੁਲਾਕਾਤਾਂ ਦੇ ਬਿਨਾਂ ਵਿੱਚ ਵਾਲੇਖਾਂ



- * ਬਿਵੇਂ ਬਿਵੇਂ ਅਂਗਰੀਂ ਨਾਲਾਂ ਪਟਿਆਲਾ 02
 - * ਸੁਖਿਆਂਤ੍ਰੀ ਰਿਹਾਂ ਕੌਣਜੀ ਦਾ ਅਨੁਭਾਂ 09
 - * ਸਿਹਾਂਦੀ ਲਾਲਾਨੇ ਦਾ ਲੜਕੀਆਂ ਸੁਨੌਰਾ 14
 - * ਕਲਾਈਪ੍ਰੈਂਟ ਦੀ ਯਾਦਾਂਦੀ ਦੀ ਘੜੀ ਫੁੱਲਾਂ 23
 - * ਸੁਖਿਆਂਤ੍ਰੀ ਦੀ 16 ਸੁਹੱਲਾ 25

مكتبة الرينيه
(مكتبة إسلامي)

କୁଳମୁଦ୍ରା ଲଭିତାରେ ଉଚ୍ଚତା କ୍ରମିକ ପ୍ର-ଭାବ ହେବାରେ

الْحَمْدُ لِلّٰهِ رَبِّ الْعَالَمِينَ وَالصَّلٰوةُ وَالسَّلَامُ عَلٰى سَيِّدِ الْمُرْسَلِينَ
أَمَّا بَعْدُ فَاعُوذُ بِاللّٰهِ مِنَ الشَّيْطٰنِ الرَّجِيمِ

ಕಿರಾಬ್ರ ಪದ್ಧನೆ ಕಿ ದೃಷ್ಟಿ

ಅಜ್ಞ್ಯೋ : ಶ್ರೀಕ್ರಿ. ತರಿಂಕರ್ತ್ರೋ, ಅವಿರೇ ಅಹೋಲೆ ಸುನ್ನತ್ರೋ, ಬಾಸಿಯೇ ದಾಂಪತ್ರೆ ಇಸ್ಲಾಮಿ, ಹಜ್ಞ್ಯೋರತೆ ಅಲ್ಲಾಮಾ ಮೌಲಾನಾ ಅಬು ಜಲಾಲ್ ಮುಹಮ್ಮದ್ ಇಲ್ಯಾಯಾಸ್ ಅತ್ತಾರ್ ಕ್ಷಾದಿರಿಂ ರ-ಜ್ಞಾವಿಂ ದಾಮ್ ಬ್ರಹ್ಮಾತ್ಮಾಗಾಗಿ ಇನ್‌ಶಾءಾಲ್‌ಗ್ರಾಂತಿ.

ದಿನಿ ಕಿರಾಬ್ರ ಯಾ ಇಸ್ಲಾಮಿ ಸಬಕ್ಕೊ ಪದ್ಧನೆ ನೆ ಪಹೋಲೆ ಜ್ಞೀಲ್ ಮೇಂ ದಿ ಹುಯಿ ದುಃ. ಪದ್ಧ್ ಅಳಜಯೆ ಇನ್‌ಶಾءಾಲ್‌ಗ್ರಾಂತಿ ಹುಣಿ ಪದ್ಧೆಂಗೆ ಯಾದ್ ರಹೆಗಾ. ದುಃ. ಪಹ್ ಹೈ.

اللّٰهُمَّ افْتَحْ عَلَيْنَا حِكْمَتَكَ وَلَا شَرْ
عَلَيْنَا رَحْمَتَكَ يَا ذَا الْجَلَالِ وَالْأَكْرَامِ

ತರ್ಜಮ್ಮಾ : ಅಯ್ ಅಲ್ಲಾಹ್ ! ಹಮ್ಮೊ ಪರ್ ಇಲ್ಯಾಮ್ ವ ಹಿಕ್ಮೆತ್ ಕೆ ದರ್ರಾವಾಖ್ ಮೋಲ್ ದೇ ಜೀರ್ ಹಮ್ಮೊ ಪರ್ ಅಪ್ಪೊನಿ ರಹೆಮೆತ್ ನಾಜಿಲ್ ಫರ್ಮೊಮಾ ! ಅಯ್ ಅ-ಜ್ಞಾಮೆತ್ ಜೀರ್ ಬುಝುಗಿಂ ವಾಲೆ.

(المُسْطَرْفَ ج 1، ص 1؛ دار الفکر بيروت)

ನೋಂಟ್ : ಅಷ್ಟೇಲ್ ಆಷಿರ್ ಪಹ್ ಹಿಕ್ ಭಾರ್ ದುರೂದ್ ಶರೀಫ್ ಪದ್ಧ್ ಅಳಜಯೆ.

ತಾಲಪೆ ಗ್ರಂಥೇ ಮದಿನಾ
ವ ಬಕ್ಕಿಂ
ವ ಮಫ್ಫಿರತ್
13 ಶವ್ವಾಲುಲ್ ಮುಕ್ರೆಮ್ 1428 ಹಿ.



الْحَمْدُ لِلّٰهِ رَبِّ الْعَلَمِينَ وَالصَّلٰوةُ وَالسَّلٰامُ عَلٰى سَيِّدِ الْمُرْسَلِينَ
أَمَّا بَعْدُ فَاعُوذُ بِاللّٰهِ مِنَ الشَّيْطٰنِ الرَّجِيمِ

ನಾಂಹ್ ನುಮಾ ಜಿನ್

ಏಹ್ ರಿಸಾಲಾ (ನಾಂಹ್ ನುಮಾ ಜಿನ್)

ಶ್ರೀಕೆ. ತರಿಂಕೆತ್ರ್, ಅಮಿಲೆ ಅಹ್ಲೆ ಸುನ್ನತ್, ಬಾಸಿಯೇ ದಾಂವತೆ ಇಸ್ಲಾಮಿ, ಹೆಜ್ರ್ ರತೆ ಅಲ್ಲಾಹ್ ಮೌಲಾನಾ ಅಖು ಜಿಲಾಲ್ ಮುಹಮ್ಮದ್ ಇಲ್ಯಾಹಿನ್ ಅತ್ತಾರ್ ಕ್ಷಾದಿರೀ ರ-ಜಿವಿಲ್ ನೆ ಡಾಮ್ ಬ್ರಿಕಾತ್‌ಹುಮ್ ಗುಲಿಯ್ ನೆ ಉದ್ದೇ ಜಿಬಾನ್ ಮೇಂ ತಹ್ರಿರ್ ಫರ್ಮಾಯಾ ಹೈ.

ಮುಜ್ಞಾಲನೆ ತರಾಜಿಮ್ (ದಾಂವತೆ ಇಸ್ಲಾಮಿ) ನೆ ಇನ್ ರಿಸಾಲೆ ಕೋ ಕನ್ನಡ ರಸ್ತೆಮುಲ್ ಬತ್ ಮೇಂ ತರ್ ತಿಳಬ್ ದೇ ಕರ್ ಪೇಶ್ ಕಿಯಾ ಹೈ ಬೈರ್ ಮಕ್-ತ-ಬತುಲ್ ಮದಿನಾ ನೆ ಶಾಯೀಎ. ಕರ್ ವಾಯಾ ಹೈ. ಇನ್ ಮೇಂ ಅಗೆರ್ ಕಿಸಿ ಜಗಹ್ ಕಮೀ ಬೇಶಿ ಪಾಯೀಂ ತೋ ಮುಜ್ಞಾಲನೆ ತರಾಜಿಮ್ ಕೋ (ಬ ಜಿರಿಂಬಯೆ ಮಕ್-ತೂಬ್ ಯಾ ತೈ-ಮೇಲ್) ಮುತ್ತಲಾಗು. ಫರ್ಮಾಯಾ ಕರ್ ಸವಾಬ್ ಕಮಾಯಯೆ.

ರಾಜಿತಾ : ಮುಜ್ಞಾಲನೆ ತರಾಜಿಮ್ (ದಾಂವತೆ ಇಸ್ಲಾಮಿ)

ಮಕ್-ತ-ಬತುಲ್ ಮದಿನಾ

ಎ.ಜೆ.ಮುಧೋಲ್ ಕಾಂಪ್ಲೆಕ್ಸ್, ಎ.ಜೆ.ಮುಧೋಲ್ ರೋಡ್,

ನೆಂಜ್ಞ್ ದ್ರಾ ಬ್ರಿಜ್, ಮರಾನಿ ಹುಬಲಿ, ಹುಬಲಿ - 24 ಕನ್ನಾಡಿಕ

MO : 0836-3244860

E-mail : majlisetarajimhubli@gmail.com

الْحَمْدُ لِلّٰهِ رَبِّ الْعَالَمِينَ وَالصَّلٰوةُ وَالسَّلٰامُ عَلٰى سَيِّدِ الْمُرْسَلِينَ
أَمَّا بَعْدُ فَأَعُوذُ بِاللّٰهِ مِنَ الشَّيْطٰنِ الرَّجِيمِ سُمْوَاللّٰهِ الرَّحْمٰنِ الرَّحِيمِ

﴿1﴾ ನಾಂಹ್ ನುಮಾ ಜನ್

ಶೈತಾನ್ ಲಾಬ್ ಸುಸ್ತಿ ದಿಲಾಯೆ ಮಗರ್ ಹಹ್ ರಿನಾಲಾ (32
ಸಂಘೋಕಾತ್) ಮುಕ್ಕುಲ್ ಪಫ್ ಅಂಚಯೆ ಇನ್ ಶَاءَ اللّٰهُ عَزَّ وَجَلَّ ಅಪ್ ಕಾ
ದಿಲ್ ಸಿನೆ ಮೇಂ ರುಮ್ ಉಲೆಗಾ.

ದುರೂದ್ ಶಲಭ್ ತೀ ಫಳಲಲತ್

ಹುಜ್ಜಾರೆ ಮುಕ್ರಮ್, ಸೂರೆ ಮುಜನ್ಸಮ್, ಶಾಹೆ ಬನಿ ಆದಮ್,
ರಸೂಲೆ ಮೋಹತ್ತಿಮ್, ಶಾಫೇಯೀ ಉಮಮ್, ಕಾ ಫರಾನ್ ಚಾಲ್ಲಾನ್
ರಹ್ತ್ ಸಿಶಾನ್ ಹೈ : “ಜಿನ್ ನೆ ಕಿತಾಬ್ ಮೇಂ ಮುರ್ಖ್ ಪರ್ ದುರೂದ್
ಪಾಕ್ ಅವಾ ತೋ ಜಬ್ ತಕ್ ಮೇರಾ ನಾಮ್ ಉನ್ ಮೇಂ ರಹೆಗಾ ಥಿರಿಶ್
ಉನ್ ಕೆ ಅಯ್ ಇಸ್ತಿಫ್ಹಾಫಾರ್ (ಯಾಂಸಿ ದಾಖಲೀಯೀ ಮಫ್ಥಾಫಿರತ್) ಕರ್ತೆ ರಹೆಂಗೆ.

(المُعْجُمُ الْأَوَّلُ لِلْطَّبَرَانِيِّ ج ١ ص ٤٩٧ - ٤٩٥ حديث)

صَلَوَاتُ اللّٰهِ عَلٰى الْحَبِيبِ ! صَلَوَاتُ اللّٰهِ عَلٰى مُحَمَّدٍ

ವೆಲಯ್ತೊ ಕೆ ಸರ್ರಾರ್, ಶಹನ್ ಶಾಹೆ ಬಗ್ಗಾದ್, ಸರ್ಕಾರೆ ಗೌಪುಲ್
ಅಂಜಿಮ್ ಅಪ್ನೆನೆ ಮದ್ರಸೆ ಕೆ ಅಂದರ್ ಇಜ್ಜಿಮಾಳ್. ಮೇಂ
ರಹ್ಮಾನ್ ಫರಾನ್ ರಹೆ ಧೀ ಕಿ ಭೃತ್ ಪರ್ ಸೆ ಹಕ್ ಸಾಂಪ್ ಅಪ್
ಪರ್ ಗಿರಾ. ನಾಮಿಯೆನ್ ಮೇಂ ಭ್ರಾದರ್ ಮಹ್ ಗಯೀ, ಹರ್ ತರಫ್
ಹೋರ್ ವ ಹಿರಾನ್ ಷೈಲ್ ಗಯ್ ಮಗರ್ ಸರ್ ಕಾರೆ ಬಗ್ಗಾದ್
ಅಪ್ಪ್ಯೆ ಜಗಹ್ ಸೆ ನ ಹಿಲೀ. ಸಾಂಪ್ ಅಪ್ ಕೆ ಕಪ್ಪಾಡ್ ಮೇಂ
ಫುನ್ ಗಯ್ ಜೀರ್ ತಮಾಮ್ ಜಸ್ಸ್ಯೆ ಮುಭಾರಕ್ ಸೆ ಅಪೆಣ್ ಹುವಾ ಗರಿಬಾನ್
ಶರೀಫ್ ಸೆ ಬಾಹರ್ ನಿಕ್ಲಾ ಜೀರ್ ಗದನ್ ಮುಭಾರಕ್ ಪರ್ ಅಪೆಬ್
ಗಯ್. ಮಗರ್ ಕುರ್ಬಾನ್ ಜಾಯಿಯೀ ! ಮೇರೆ ಮುರ್ ಶಿದ್ ಶಹನ್ ಶಾಹೆ
ಬಗ್ಗಾದ್ ಉ ಪರ್ ಕಿ ಜಿರ್ ಬರಾಬರ್ ನ ಫಬ್ರಾಯೆ ನ ಹಿ

ಜನ್ನೋ ನೆ ಮುರ್ದು ಹರ್ ಬಿಂ ಬಾರ್ ದುರೂದೆ
ಉನ್ನೋ ಹರ್ ಅಲ್ಲಾಹ್ ಉನ್ನೋ ಹರ್ ದಸ್ ರಹ್ಮತೆಂಂ ಬೈಜ್ಞಾತಾ ಹೈ. (೪)

ಬಯಾನ್ ಬಂದ್ ಕಿಯಾ. ಅಭ್ ಸಾಂಪ್ ಜ್ಯುಮೀನ್ ಹರ್ ಆ ಗಯಾ ಔರ್ ದುಮ್ ಹರ್ ಲಡಾ ಹೊಂ ಗಯಾ ಔರ್ ಕುಟ್ ಕಹ್ ಕರ್ ಜೆಲಾ ಗಯಾ.
ಲೊಂಗ್ ಜಮ್‌ಅ. ಹೊಂ ಗಯೀ ಔರ್ ಅರ್ಜ್ ಕರ್ನೆ ಲಗೇ : ಹುಜ್ಖಾರ್ !
ಸಾಂಪ್ ನೆ ಆಪ್ ರَحْمَةُ اللَّهِ تَعَالَى عَلَيْهِ سَلَامٌ ನೆ ಕ್ರ್ಯಾ ಬಾತ್ ಕೀ? ಇರ್ಶಾದ್ ಫರ್ಮಾಯಾ : ಸಾಂಪ್ ನೆ ಕಹಾ : “ಮೈಂ ನೆ ಬಹುತ್ ಸಾರೆ ಜೆಳಯಾಯುಲ್ಲಾಹ್
ಕೊಂ ಆಜ್ಞಾಯಾ ಮಗರ್ ಆಪ್ ಜೈಸೆ ಕೊಂ ನಹಿಂ ಪಾಯಾ.”

(مُلْكُ ازْبَهَجَةِ الْأَسْرَارِ لِلشَّطَنُوفِي ص ١٦٨)

ଏଣ୍ଟ କାନ୍ତି ମୁଦ୍ରିଶା ଅମ୍ବା ଗୀତା ହୈ ଜାଲା ତେବା
ଅମ୍ବାଜି ଅମ୍ବାଜୋପ କି ନରୀପ ନେ କେନ୍ଦ୍ରମ୍ ଭାଲା ତେବା

صَلُّوا عَلَى الْحَبِيبِ! صَلَّى اللَّهُ تَعَالَى عَلَى مُحَمَّدٍ

ମିଳେ ମିଳେ ଛନ୍ଦମି ଭାବୁଯୋ ! ମା'ଲୂମ୍ ହୁବା ପୋକ୍
 କେବେଳି ଭୁମ୍ବ ନାହିଁଏ ନେହିଏ ବଲ୍ କି ନାହିଁଏ ନୁମା ଜିନ୍ ଧା ଜିନ୍ ନେ
 ହେମାରେ ଗୋନେଇ ଆ'ଜ୍ଞମ୍ କା ଜୀମ୍ବ ତିକାନ୍ ଲୈନେ କି
 କେବେଳିଅ କି କି ଦ୍ଵି ବୈର ଆହି ରହିଲୁ ଉତ୍ତରାଜ୍ ନାହିଁଏ କେଦମ୍
 ରହେ.

〈2〉 බඩිල බඩිල පෙන්වේ වාචා පදමුල

ଇଁଦେ ସାଂହ୍ୟ ନୁମରୀ ଜିନ୍ମା କି ଦୋଷାରି² ପୌଛାନାର୍କ ହିକାଯୁତ୍ତା
ନୁନିଯୀ ଦୈର୍ଘ୍ୟ ଗୋଟିଏ ପାକ୍ ରଖିଲୁଣ୍ଠାନାର୍କ କି ଇନ୍ଦ୍ରିକାମୁତ୍ତା
ପର୍ବତୀ ଅକିଳଦତ୍ତ ନେ ନର୍ ଧୁନିଯୀ ଜୁନାଂଚେ ହୁଜ୍ଜାର୍ ଶକ୍ତନାଶାହେ ବାଗ୍ରାଦ୍ ଗୋଟିଏ ପାକ୍
ରଖିଲୁଣ୍ଠାନାର୍କ ଫୁର୍ମାତେ ହୈବୁ : ଏକ୍ ବାର୍ ମୈୟିଂ ଜାମେଅ. ମୁଂନୁର୍
ମେଇଂ ମୁନୁରୁଥିଁ ନମାଜ୍ଞ ଧାର କି ପକିଏ ସାଂହ୍ୟ ଆ ଦୈର୍ଘ୍ୟ ଉନ୍ନା ନେ ମେଇରେ
ନୁଜ୍ଜୀଏ କି ଜଗକ୍ ପର୍ବତୀ ନର୍ ରବ୍ର କର୍ତ୍ତା ମୁହାକ୍ ମୋହଲ୍ ଦିଯା ! ମୈୟିଂ ନେ
ଉନ୍ନାର ହବା କର୍ତ୍ତା ନୁଜ୍ଜ୍ବା କିମ୍ବା, ମଗର୍ ପୋକ୍ ମେଇରି ଗଦନ୍ତା ନେ ଅପଟା
ଗଯା ଫୁର୍ ପୋକ୍ ମେଇରି ଏକ୍ ଆସ୍ତିନ୍ଦା ମେଇଂ ଘୁନ୍ଦା କର୍ତ୍ତା ଦୋଷାରି

જો માને મુખોફા : જો અભિન્ન મુખ્ય પર દરદે હાકો
 પદ્ધતાના ભૂરો ગરીબ પોકો જન્મે કા રાસોતા ભૂરો ગરીબ. (ત્રણ.)
 આ સ્પૃણના સે નિકોલા, નિમાઝ્ઞ મુક્કેમ્બુરો કરોને કે બા'દ્ જબ્બ મેઝું ને
 સેલામ્ ફેરા તોએ પોકો ગાયબ્બ હોએ ગરીબ. દોસોરે રોજ્જા
 જબ્બ મેઝું ફીરો ઉસી મુશ્કીદ્ મેઠે દાખલો હુવા તોએ મુર્ખુ એકો
 બદી બદી અંખોં વાલા આદમીએ નફ્ફરો આયો મેઝું ને ઉસે દેખા
 કરો અંદાજ્ઞા લગા અયો કે એકો લેખ્નો ઇન્દ્રાનો નહીએં બલોકી કોણયિ
 જનો હૈં, પોકો જનો મુખ્ય ને કહોને લગા કે મેઝું આપો
 કોએ તંગો કરોને વાલા વેહી સાંઘો હોં, મેઝું ને સાંઘો કે રૂપો
 મેઠે બહુતો સારે જીઅયોયુલ્લાકો કોએ આજ્જાયુયા હૈં
 મુગરો આપો જ્યેના કિસે કોએ ભિ નાચતો કદમ્બો નહીએં
 પાયો, ફીરો પોકો જનો આપો કે દસ્તે હકો પેરન્સ્ટો પેરો
 તાયબ્બ હોએ ગરીબ. (બિબ્રો)

صَلَوَاتُ اللَّهِ تَعَالَى عَلَى مُحَمَّدٍ صَلَوَاتُ اللَّهِ تَعَالَى عَلَى الْحَبِيبِ !

ପୁରୀ ଦେଖିବା କରି ପୁରୀ କେବଳ କାହିଁରେ ମୁଣ୍ଡମୁଠା
ଜନୀନ ନଟାର ବିଲା ମୋଳମ୍ବ ନାଥ ଗୋଟିଏ ଆ'ଜମ୍ବ

(ಕರ್ಬಾಲಯೇ ಬಹುಶಿಶ್ವ)

ਮਿਲੇ ਮਿਲੇ ਇਸ਼ਾਮੀ ਭਾਂਧਿਯੋ ! ਹਮਾਰੇ ਮੁਰਾਈਦੇ ਕਾਮਿਲੇ,
 ਸਰ੍ਹਾਕਾਰੇ ਬਾਗੜਾਦੇ ਉਲੀਬਿਖਮੁੰਹੀ ਜਗਵਾਦ ਕਿ ਭਿ ਕਾਨ੍ਹ ਲਾਨਾ ਹੈ ! ਅਹੋ ! ਪਿਛੋ
 ਹਮਾਰਿ ਨਸ਼ੇਵਾਫ਼੍ਰੇ ਹੈ ਕਿ ਹਮੋ ਪਰੋ ਮੁਲ੍ਹੇ ਭਿ ਭੈਤੋ ਜਾਂਦੇ ਤੋਹ ਪਰੇਂਲਾਨਾ
 ਹੋਏ ਜਾਂਦੇਹਾਂ, ਮਾਂਸੂਅ ਬਾਰਿਅਤ ਭਿ ਹਮੋ ਨੇ ਬਿਰਾਜ੍ਹੇ ਨੇ ਹੋਏ ਸੇਕੇ।
 ਇਨ੍ਹਾਂ ਕਿਤਾਬਿਆਤੇ ਨੇ ਏਹੋ ਭਿ ਮਾਂਲੂਮੋ ਮੁਵਾਤ ਕਿ ਜਿਨ੍ਹਾਂਤੇ ਭਿ ਹਮਾਰੇ
 ਗੱਜੁਲੇ ਆਂਝੇ ਮੁਕੰਮੇ ਕੇ ਗੁਲਾਮੋ ਬਨਾ ਜਾਤੇ ਹੈਂ।

﴿3﴾ ଶ୍ରୀତାନ୍ତ କା ପିତର୍ମାକା ଚାରି

સર્વારે બગ્દાદ્ હુઝૂરી ગોનેદ પાક્ ફર્માતે
હેં : એ બાર્ મેં કસી જંગલ ક તરફ નિકલ ગયા હૈરા

ಫರ್ಮಾನೆ ಮುಹಾದ್ ತಿಳಿ ﷺ : جَنَّةُ اللَّهِ تَعَالَى عَلَيْهِ وَالْوَسْلَمُ ن ಮುರ್ಯು ಪರ್ ದುರೂದೆ ಹಾಕ್ ನ ಹಡ್ ತಹ್ ಕಿಳ್ ಹೋಹ್ ಬದ್ ಬಬ್ತ್ ಹೋ ಗಯ್ ಹಾ. (ಪ್ರಾ.) ಕೆಯೀ ರೊಳ್ಳ್ ತಕ್ ವಹಾಂ ಹಡ್ ರಹ್. ಹಾನೆ ಹೀನೆ ಕೋ ಕುಭ್ ಇ ನೆ ಹೋತಾ ಧಾ. ಮುರ್ಯು ಪರ್ ಪ್ರಾನ್ ಕಾ ಸಪ್ತ್ ಗ-ಲಬಾ ಧಾ, ಬಸೇ ಮೇಂ ಮೇರೆ ಸರ್ ಪರ್ ಬಾದಲ್ ಕಾ ಹಕ್ ಬುಕ್ ಡಾ ನಮೂದಾರ್ ಹುವಾ, ಉನ್ ನೆ ಕುಭ್ ಬಾರಿಶ್ ಕೆ ಶತ್ ರೆ ಗಿರೆ ಜನ್ಹೆಂ ಮೈಂ ನೆ ಹೀ ಅಯ್ ಇನ್ ಕೆ ಬಾದ್ ಬಾದಲ್ ಮೇಂ ಹಕ್ ನೂರಾನಿ ನೂರತ್ ಝಾಹಿರ್ ಹುಯೀ ಜನ್ ನೆ ಅನ್ನಾನ್ ಕೆ ಕನಾರೆ ರೌಶನ್ ಹೋ ಗಯೀ ಜೀರ್ ಹಕ್ ಆವಾಳ್ ಗೂಂಜ್ ಲಗೀ : “ಅಯ್ ಅಭ್ಯಲ್ ಕಾದಿರ್ ! ಮೈಂ ತೇರಾ ರಭ್ ಹೂಂ, ಮೈಂ ನೆ ತಮಾವ್ ಹರಾಮ್ ಜಿಳ್ಳೆಂ ತೇರೆ ಅಯೆ ಹಲಾಲ್ ಕರ್ ದಿಂ.” ಮೈಂ ನೆ ಆಗ್ ಅಭ್ಯಲ್ ಹಾರ್. ಹಡ್, ರೌಶನಿ ಎತ್ ಹೋ ಗಯ ಜೀರ್ ಉನ್ ನೆ ಧುವೇಂ ಕಾ ರೂಪ್ ಧಾರ್ ಅಯ್ ಜೀರ್ ಆವಾಳ್ ಅಯಿ : “ಅಯ್ ಅಭ್ಯಲ್ ಕಾದಿರ್ ! ಇನ್ ನೆ ಕಭ್ ಮೈಂ ಸತ್ರರ್⁷⁰ ಜೀಲಯ್ ಕೋ ಗುಮ್ರಾಹ್ ಕರ್ ಹುಕ್ ಹೂಂ ಮಗರ್ ತುರ್ಯೆ ತೇರೆ ಇಲ್ಲ್ ನೆ ಬಚಾ ಅಯ್.” ಆಹ್ ಅನ್ ರಹ್ಮಾತ್ ಹೈ ಹೋ : ಮೈಂ ನೆ ಕಹಾ : ಅಯ್ ಮದೂದ್ ! ಮುರ್ಯು ಮೇರೆ ಇಲ್ಲ್ ನೆ ನಹಿಂ ಬಲ್ ಕೆ ಮೇರೆ ರಭ್ ಕೆ ಫಜ್ಲ್ ನೆ ಬಚಾ ಅಯ್. (ಹಜ್ನಾ, ನ.228)

ಹೋ ಈಮಾನ್ ಕೆ ನೂಘ್ ದೀನ್ ನೆ ಪುಖ್ರನ್ತ್
ರ್ಮಾಹ್ ಅಜ್ ಹೈ ಅಜ್ರಿ ಗ್ರಾಸ್ ಅಜ್ವರ್

(ಕಭಾಲಯೆ ಬಬ್ತ್ ಶಿಶ್)

ಜೋರ್ ವಹಿಂ ಆತಾ ಹೈ ಜಹಾಂ ಮಾಲ್ ಹೋ

ಮಿಂ ಮಿಂ ಇಸ್ಲಾಮಿ ಭಾಯಿಯೊ ! ವಾಕೆಯೀ ಶ್ರೀತಾನ್ ಬಡಾ ಮತ್ತ್ ಕ್ಷಾರ್ ವ ಅಯ್ಯಾರ್ ಹೈ, ವೋಹ್ ತರಹ್ ತರಹ್ ಕೆ ಶೋಂಬದೆ ಯಾನಿ ಜಾದೂಯಿ ಕತೆಂಬ್ ಇ ದಿಬಾತಾ ಹೈ, ಇನ್ ಕೆ ವಾರ್ ನೆ ಹಮೇಶಾ ಎಬರ್ದಾರ್ ರಹ್ನಾ ಜಾಹಿಯೆ, ಅಪ್ನೋನಿ ಅಕ್ಕ್ ವ ಹೋಳಿಯಾರಿ ಪರ್ ಪತಿಮಾದ್ ಕರ್ನೆ ಕಿ ಬಜಾಯೆ ಅಲ್ಲಾಹ್ ಗ್ರಂಜ್ ಕೆ ಫಜ್ಲ್ ವ ಕರ್ಮಾ ಪರ್ ನಜ್ಜರ್ ರಬ್ನಿ ಜಾಹಿಯೆ. ಜನ್ ಕೆ ಪಾನ್ ಮಾಲ್ ಹೋತಾ ಹೈ ಉನ್ ಕೆ ಪಾನ್ ಜೋರ್ ಆತಾ ಹೈ ಜೀರ್ ಜನ್ ಕೆ ಪಾನ್ ದೌಲತೆ ತೆಮಾನ್ ಹೈ ಉನ್ ಕೆ ಪಾನ್ ತೆಮಾನ್ ಕಾ ಲುಟೀರಾ

ಖರ್ಚಾನೆ ಮುಕ್ತಿಪತ್ರ : جَنَّا نَمْ مُرْبُّرٌ هُنَّا دَنَّا مُرْتَبَّهُنَّا سُಂಬಾಹ್ ಜೀರ್ ದನ್
ವರ್ಚಾನೂ ಇಂದ್ರ ದುರ್ಗಾದಿ ಪಾಕ ಈತ್ಯಾವತ್ತೋ ಕೆ ದಿನ್ ವೀಲಿ ಶಭಾತ್ತೋ ಮಿಲೀರಿ. (೧೫೪)

ಶೈತಾನ್ ಜ್ಞರೂರ್ ಆತಾ ಹೈ ನಿಳಭ್ ಜಿನ್ ಕೆ ಹಾನ್ ತೆಮಾನ್ ಜಿತ್ತಾನ್ ನಾ
ಮಜ್ಜಾಖಾತ್ ಹೊಂಗಾ ಉನ್ ಕೆ ಹಾನ್ ಉಸೀ ಕೆದ್ರ್ ನೇಕಿಯೋಂ ಕೆ ವಳಾನೆ ಕಿ
ಭ ಕನ್ಸೋರ್ತ್ ಹೊಂಗಿ ಅಹಾಜ್ಞಾ ವಹಾಂ ಶೈತಾನ್ ಬಹುತ್ ಜ್ಞಯಾದಾ ಜ್ಞೋರ್
ಲಗಾಯೀಗಾ. ಹಮಾರೆ ಹೀರ್ ವ ಮುಶೀದ್ ಹುಜ್ಘಾರೆ ಗೌಸೀ ಆಂಜ್ಞಮ್
ಅಲ್ಲಿಯೇ ರಹ್ಮಾತ್ ಲಾಕ್ರಮ್ ಕೆ ಹಾನ್ ತೆಮಾನ್ ವ ಆಂಮಾಲ್ ಕೆ ವಳಾನೆ ಕೆ ಅಂಬಾರ್
ಕೋ ದೇವ್ ಕರ್ ಶೈತಾನ್ ನೆ ಡಾಕೇ ಡಾಲ್ನೆ ಕಿ ಮು-ತೆಂಡ್ದ್ದ್ರ್ ಬಾರ್
ಕೋಶೀಶ್ ಕೀ ಮುಗರ್ ವೋಹ್ ನಾಕಾಮ್ ವ ನಾ ಮುರಾದ್ ಕೀ ರಹಾ.

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

﴿4﴾ ಶೈತಾನ್ ಕೆ ಮಜ್ಜಾದ್ ಹಮಾಲ್

ಹೀರೋಂ ಕೆ ಹೀರ್, ಹೀರ್ ದಸ್ತಗಿರ್, ರೋಶನ್ ಜ್ಞಮೀರ್, ಕುತ್ತೇ
ರಬ್ಬಾನಿ, ಮಹ್ಕೂಬಿ ಸುಭಾನಿ, ಹಿಲರೆ ಲಾ ನಾನಿ, ಗೌಸುಸ್-ಮದಾನಿ, ಹಿಲರೆ ಹೀರಾಂ,
ಮಿಲರೆ ಮಿಲರಾಂ, ಅಶೈತ್ಯಪ್ರ್ ಸಯ್ಯದ್ ಅಬು ಮುಹಮ್ಮದ್ ಅಬ್ದುಲ್ ಕಾದಿರ್
ಜೀಲಾನಿ ಸ್ತುತಿ ತಹ್ತಿಲನೆ ನೆಮತ್ ಜೀರ್ ಅಹ್ಲೆ ಮೊಹಬ್ಬತ್ ಕಿ ನಸೀಹತ್ತೋ
ಕೆ ಅಯೆ ಫರ್ಮಾತೆ ಹೈಂ : ಮೈಂ ಜಿನ್ ದಿನೋಂ ಶಬ್ದೋ ರೋಜ್ ಜಂಗಲ್
ಮೇಂ ರಹಾ ಕರ್ತಾ ಥಾ, ಶಯಾತೀನ್ ಪೌಥ್ ನಾಕ್ ಶಕ್ಲೋಂ ಮೇಂ ಫೌಜ್
ದರ್ ಫೌಜ್ ತರಹ್ ತರಹ್ ಕೆ ಹಧಿಯಾರೋಂ ನೆ ಲೈನ್ ಹೊ ಕರ್ ಮುರ್ಬ್
ಪರ್ ಹವ್ಲ್ ಆವರ್ ಹೊಂತೆ, ಮುರ್ಬ್ ಪರ್ ಆಗ್ ಬರ್ಸಾತೆ, ಮೈಂ ಅಲ್ಲಾಹ್
ಗ್ರೂಂ ಕಿ ಮದ್ದ್ರ್ ನೆ ಉನ್ ಕೆ ಹೀಬ್ ದೌಡ್ತಾ ತೋ ಪೋಹ್ ಮುನ್ತಿರ್ ಹೊ
ಕರ್ ಭಾಗ್ ಜಾತೆ, ಕಭಿ ಕೋಯಿ ಶೈತಾನ್ ಅಕೇಲಾ ಆ ಕರ್ ಮುರ್ಬ್ ತರಹ್
ತರಹ್ ನೆ ಡರಾತಾ, ಧಮ್ ಕಾತಾ ಜೀರ್ ಕಹ್ ತಾ ಯಹಾಂ ನೆ ಜಲೇ ಜಾಬ್.
ಮೈಂ ಉನ್ ಕೋ ಜ್ಞೋರ್ದಾರ್ ತಮಾಂಚಾ ಮಾರ್ ದೇತಾ ತೋ ವೋಹ್
ಭಾಗ್ ನೆ ಲಗ್ ತಾ, ಫಿರ್ ಮೈಂ ಲಾಹೂಲَ وَ لَا قُوَّةَ إِلَّا بِاللهِ الْعَلِيِّ
ಪರ್ಥ್ ತಾ ತೋ ಪೋಹ್ ಜಿಲ್ ಜಾತಾ.

ಫರಾಮಾನೆ ಮುಹಾತ್ಕಾ : ﷺ : جَلَّ اللَّهُ تَعَالَى عَلَيْهِ وَالْوَسْلَمُ : جನ್ ಕೆ ಹಾಸಾ ಮೆಲ್ಲಾ ಜಿಕ್ಕಾ ಹುವಾ ಶೀರ್ ಉನ್ ನೆ ಮುರ್ಯು ಪರ್ ದುರೂದ್ ಶರೀರಭ್ ನೆ ಪಡ್ಡಾ ಉನ್ ನೆ ಜಪಾ ಕೆ. (بِسْمِ اللّٰهِ الرَّحْمٰنِ الرَّحِيْمِ)

ಬಿಳ್ಳಾ ಹೆ ಕಂಡಾ ನೋ ತೆರಾ ನಾಮ್ ಕಿ ವ್ರೋಹಣ ಮಿಭಾದೆ ರೆಜಾಮ್

ಅಲ್ಲಾಟೆ ಹಿ ಹಾರಾವ್ ಫರೇ ದೇಖ್ ಕೆ ತುಗ್ರಾಪ್ರಾ ತೆರಾ

(ಹದಾಯಕೆ ಬಬ್ರಾಶೀಶ್)

صَلُّوا عَلَى الْحَبِيبِ ! صَلَّى اللّٰهُ تَعَالَى عَلَى مُحَمَّدٍ

《5》 ಗೃಜೀ ಹಾಥ್

ಹುಜ್ಫಾರೆ ಗೌಸೇ ಅ'ಜ್‌ಮ್ಹ್ ಘರ್‌ಮಾತೆ ಹೈಂ : ಏಕ್ ಬಾರ್ ನಿಕಾಯತ್ ಬೈಫಾನಾತ್ ಸೂರತ್ ವಾಲಾ ಏಕ್ ಶಿಫ್ರ್ ಜಿನ್ ನೆ ಬದ್ದಬೂ ಕೆ ಭಷ್ಟೇ ಉತ್ ರಹೆ ಧೆ ಆ ಕರ್ ಮೇರೆ ನಾಮ್‌ನೆ ಲಡಾ ಹೋ ಗಯಾ ಜೀರ್ ಕಹ್‌ನೆ ಲಗಾ : ಮೈಂ ಇಜ್ಲಾನ್ ಹೂಂ ಜೀರ್ ಆಪ್ ಕಿ ಬಿದ್ದಾಮತ್ ಕರ್‌ನೆ ಕೆ ಅಯೆ ಹಾಜ್ರಾ ಹುವಾ ಹೂಂ ಕ್ರೂಂ ಕಿ ಆಪ್ ನೆ ಮುರೆಬ್ ಜೀರ್ ಮೇರೆ ಜೀಲ್‌ಲೋಂ ಹೋ ಧಕಾ ದಿಯಾ ಹೈ. ಮೈಂ ನೆ ಕಹಾ : ದಫ್‌ಬ್. ಹೋ. ಉನ್ ನೆ ಇನ್ನಾರ್ ಕಿಯಾ. ಇತ್‌ನೆ ಮೇಂ ಗೃಬ್‌ನೆ ಏಕ್ ಹಾಥ್ ನಮೂದಾರ್ ಹುವಾ ಜಿನ್ ನೆ ಉನ್ ಕೆ ಸರ್ ಪರ್ ಬಿಸೀ ಜ್ಮೋಲರ್‌ದಾರ್ ಜ್ಬಬು ಲಗಾಯಿ ಕಿ ವ್ರೋಹ್ ಜ್ಮಿಲ್‌ನೆ ಮೇಂ ಧಂನ್ ಮಗರ್ ಫಿರ್ ಉನ್ ನೆ ಆಗ್ ಕಾ ಶೋಲಾ ಹಾಥ್ ಮೇಂ ಲೀ ಕರ್ ಮುರುಬ್ ಪರ್ ಹಂಫ್ಲ್ ಕರ್ ದಿಯಾ. ಇತ್‌ನೆ ಮೇಂ ಏಕ್ ನಿಕಾಬ್ ಪೊಲ್‌ನೆ ಸಾಹಿಬ್ ಫ್ರೋಲಡೆ ಪರ್ ಸುವಾರ್ ತಶ್ರಿಲಭ್ ಲಾಯಿ ಜೀರ್ ಉನ್‌ಹೋಂ ನೆ ಮುರೆಬ್ ತಲ್‌ವಾರ್ ದಿ. ಏಹ್ ದೇಖ್ ಕರ್ ಶೈತಾನ್ ಭಾಗ್ ಲಡಾ ಹುವಾ.

(بِهِجَةُ الْأَسْرَارِ ص ۱۶۶)

ಜಾದ್‌ಲೋಂ ಸೆ ಕಹೀಂ ರುತ್ ಹೈ ಕಡ್‌ಜ್‌ಜ್‌ ಜ್ಜೀ

ಫಾಲೀಂ ಭಿಂಬಾ ಜಾತ್ ಹೈ ಪ್ರ ಬಿಂಬಾ ಹೈ ಪ್ರ ತೆರಾ

(ಹದಾಭಕೆ ಬಬ್ರಾಶೀಶ್)

صَلُّوا عَلَى الْحَبِيبِ ! صَلَّى اللّٰهُ تَعَالَى عَلَى مُحَمَّدٍ

ದಿನೀ

1 : ಧುತ್ಥಾರಾ ಹುವಾ ಜೊರ್ ಯಾ'ನಿ ಮದೂಡ್ ಶೈತಾನ್

ಖರ್ಚಾನೆ ಮುಹ್ಕಿತ್ತಾ : جَلَلُ اللَّهِ تَعَالَى عَلَيْهِ وَسَلَّمَ : ಜೋ ಮುಸ್ಲಿ ಪರ್ ರೊಳೆ ಜುಮ್ಬಾ. ದುರ್ದಾರ್
ಶರೀರ್ ಪದೇಗಾ ಮೈಂ ಕಿಯಾಮತ್ ಕೆ ದಿನ್ ಉನ್ ಕ ಶಫಾತ್ ಕರ್ಲಾಂಗಾ. (ಉತ್ತರ)

《6》 ಶೈತಾನ್ ಕೆ ಜಾಲ್

ಸರ್ಥಾರೆ ಬಗ್ಗಾದ್ ಹುಜ್ಜೂರ್ ಗೌಸೇ ಪಾಕ್ ಫರ್ರೋಮಾತೆ ಹೈಂ : ಏಕ್ ಬಾರ್ ಮೈಂ ನೆ ದೇವಾ ಕಿ ಶೈತಾನ್ ದೂರ್ ಬೈಲಾ ಅಪ್ ನೆ ಸರ್ ಪರ್ ವಾಕ್ ಉಡಾ ರಹಾ ಹೈ ಜೀರ್ ರೊಂತೆ ಮಯೆ ಕಹ್ ರಹಾ ಹೈ : “ಅಯ್ ಅಭ್ಯಲ್ ಕಾದಿರ್ ! ಮೈಂ ಆಪ್ ನೆ ಮಾಯೂನ್ ಹೋ ಗಯಾ ಹೋಂ.” ಮೈಂ ನೆ ಕಹಾ : ಅಯ್ ಮುಲ್ ಉನ್ ! ದಫ್ ಅ. ಹೋ, ಮೈಂ ತುರ್ಬ್ ನೆ ಕೆಜೀ ಜಿ ಬೀ ಪೋಥ್ ನಹಿಂ ಹೋ ಸಕ್ತಾ. ವೋಹ್ ಬೋಲು : ಆಪ್ ಕಿ ಏಹ್ ಬಾತ್ ಮೇಲೆ ಅಯೆ ಸರ್ ನೆ ಜಿಯಾದಾ ಗಿರಾಂ (ಯಾ'ನಿ ಸಪ್ತ್) ಹೈ. ಇನ್ ಕೆ ಬಾ'ದ್ ಉನ್ ನೆ ಮುರ್ಬ್ ಪರ್ ಬಹುತ್ ಜಾಲ್, ಘಂಡೆ ಜೀರ್ ಹೀಲೆ ಜಾಹಿರ್ ಕಿಯೆ ಜೀರ್ ಮೇಲೆ ಇಸ್ತಿಥ್ನಾರ್ (ಯಾ'ನಿ ಮೊಭ್ನನೆ) ಪರ್ ಬತಾಯಾ ಕಿ ಏಹ್ ದುನ್ಜ್ಯ ಕೆ ಜಾಲ್ ಹೈಂ ಜಿನ್ ನೆ ಮೈಂ ಆಪ್ ಜೈಸ್ನೋಂ ಕಾ ಶೀಕಾರ್ ಕಿಯಾ ಕರ್ತಾ ಹೋಂ. ಮೈಂ ಏಕ್ ಸಾಲ್ ತಕ್ ಜಿದ್ದ್ ವ ಜೊಹದ್ ಕರ್ತಾ ರಹಾ, ಯಹಾಂ ತಕ್ ಕಿ ವೋಹ್ ಸಾರೆ ಜಾಲ್ ಷೂಟ್ ಗಯೆ. ಫಿರ್ ಮೇಲೆ ಇದೆ ಗಿದೆ ಬಹುತ್ ಸಾರೆ ಅಸ್ಸಬಾಬ್ ಜಾಹಿರ್ ಹುಯೆ. ಮೈಂ ನೆ ಮೊಭ್ : ಏಹ್ ಕಾಗ್ ಹೈಂ ? ತೋ ಕಹಾ ಗಯಾ ಕಿ ಏಹ್ ಆಪ್ ನೆ ಮು-ತಾಲ್ಲೂಕ್ ಮುಖ್ಲೂಕ್ ಕೆ ಅಸ್ಸಬಾಬ್ (ಯಾ'ನಿ ಮುಖ್ಲೂಕ್ ಕಿ ಮೊಹಬ್ತೆಲೆಂ ವಗ್ರೀರಾ) ಹೈಂ. ಜುನಾಂಜೆ ಇನ್ ಮುಖ್-ಮುಲೆ ಮೇಲೆ ಜಿನ್ ಜಾಲ್ ಇ ಸರ್ ಕೆ ವೈರಣ ತವಜ್ಜೀಹ್ (ಜಿದ್ದ್ ಜೊಹದ್) ಕೀ ಹತ್ತಾ ಕಿ ವೋಹ್ ಜಾಲ್ ಇ ಸರ್ ಕೆ ಸರ್ ಷೂಟ್ ಗಯೆ.

(بِهِجَةُ الْأَسْرَارِ ص ۱۶۶)

ಜನ್ ಕೊಂ ಲಾಳ್ಯುರ್ ದೀ ಇತ್ತಾ ಕೊಂ ಕೊಂ ಧಿಂಳ್ಯ ಕಿರ್ ಜಾಪಿ

ಜನ್ ಕೊಂ ಜಿಮ್ಮ್ಯುರ್ ಲೀ ಸಿರ್ ಕಿರ್ ಕಿ ವೈರಣ ತೆಂಪಾ ತೆಂಪಾ

(ಹದಾಖೆ ಬಬ್ಲೀಶ್)

ಸುಧರ್ನನೆ ತೀ ಕೊಂಶಿಶ್ ತಕ್ ನಹಿಂ ಕರ್ನಿ ಜಾಹಿಯೆ

ಮಿಲೆ ಮಿಲೆ ಇಸ್ಲಾಮಿ ಭಾಂಯಲೆಯೊ ! ವಾಕೆಂತೆ ನಫ್ ಸೋ ಶೈತಾನ್
ನೆ ಹೀಭ್ ಭುಡಾನಾ ಅನಾನ್ ನಹಿಂ. ಹಮ್ಮಾರೆ ಗೌಸುಲ್ ಆ'ಜ್ ಮ್

ಖರವೊನೆ ಮುಸ್ಲಿಂತಾಗ್ಲಿ ಉಲ್ಲಿ ವಿಲ್ಲ ಮುಧ್ಯೋ ಪರ್ ದುರೋದೆ ಹಾಕ್ ಕಿ ಕನೊರ್ತ್ ಕರ್ಲೋ
ಬೀಲ್ಕ್ ಏಹ್ ತುಮ್ಹೋಹರೆ ಅಯ್ ತಕ್ಕಾರ್ತ್ ಹ್ಯ್ (ಪ್ರೈ)

ಅಲ್ಲಿ ರಹ್ಮಾತ್ ಅಲ್ಲಿ ನೆ ಇನ್ ಸೆ ನಜ್ಜಾತ್ ಹಾನೆ ಕೆ ಅಯ್ ಸಾಲಹಾ ಸಾಲ್ ತಕ್
ಜಿದ್ದೋ ಜೋಹದ್ ಫರ್ ಮಾಯಿ ಯಹಾಂ ಉನ್ ಲೋಗೋಂ ಕೆ ಅಯ್ ಬಡಾ
ದಸೆ ಇಬ್ರೂತ್ ಹ್ಯ್ ಜೋ ಬಹುತ್ ಜಲ್ಲ್ ಹಿಮ್ಮೈತ್ ಹಾರ್ ಜಾತೆ ಜೋರ್ ಬೋಲ್
ಪಥ್ ತೆ ಹ್ಯ್ ಕಿ ಹಮ್ಹ್ ನೆ ತೋ ಬಹುತ್ ಜಿತನ್ ಕಿಯ್, ಕಾಫಿ ಅನಾದ ಮ-
ದಸೀ ಮಾಹೋಲ್ ಮೇಂ ಆಶಿಕಾನೆ ರಸೂಲ್ ಕಿ ಸೋಹಬ್ ಬತ್ ಇಬ್ ತಿಯಾರ್
ಕಿ, ಮ-ದಸೀ ಕಾಫಿಲೋಂ ಮೇಂ ಭಿ ಸಫರ್ ಕಿಯ್ ಮಗರ್ ನಷ್ಟ್ ವ ಶೈತಾನ್
ನೆ ಜಾನ್ ನ ಭೂಟ. ಅಲ್ಲಾಹ್ ಉರ್ಗಾಂ ಕಿ ರಹ್ ಮತ್ ಪರ್ ನಜ್ಜರ್ ರಖ್ ತೆ ಹುಯ್
ಇಸ್ಲಾಹ್ ಕೆ ಅಯ್ ಉಪ್ರ್ ಭರ್ ಕೋಶಿಶ್ ಜಾರಿ ರಖ್ ನಿ ಜಾಹಿಯ್.

ತೂ ಕುವ್ವತ್ ದೆ ಮೈ ರೆ ನೆಹ್ ಕಾಮ್ ಜನ್ನಾಪ್

ಬಿದ್ನ ಕರ್ಮಜ್ಞೋಽಂ ಬಿಲ್ ಕಾಹಿಲ್ ಸ್ನೇ ಪ್ರಾರ್ಥ್

(ಹದಾಖ್ಕಿ ಬಪ್ಪಾಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

﴿7﴾ ನದೆ ರಾತ್ ಮೇಂ ಜಾಲೆನ್⁴⁰ ಬಾರ್ ಗುಣ್

“ಬಹ್ ಜತುಲ್ ಅಸ್ಲಾರ್ ಶರೀಫ್” ಮೇಂ ಹ್ಯ್, ಸರ್ ಕಾರೆ ಬಗ್ಗುದ್
ಹುಜ್ಜಾರೆ ಗೌನೆ ಹಾಕ್ ಫರ್ ಮಾತೆ ಹ್ಯ್ ಮೈ “ಕಲ್ಬ” ಕೆ
ಜಂಗಲೋಂ ಮೇಂ ಬರ್ ಸೋಂ ರಹಾ ಹೂಂ, ದಬುತ್ ತ್ ಕೆ ಹತ್ತೋಂ ಜೋ
ಬೂಟಿಯೋಂ ಪರ್ ಮೇರಾ ಗುಜ್ಜಾರಾ ಹೋತಾ. ಮುರ್ಯೆ ಪಹನ್ನೆನೆ ಕೆ ಅಯ್
ಹರ್ ಸಾಲ್ ಏಹ್ ಶಬ್ದ್ ಸೂಫ್ (ಯಾಸಿ ಉನ್) ಕೂ ಏಹ್ ಜುಬ್ಬ್ ಲಾ ಕರ್
ದೇ ದೇತಾ ಥಾ ಜಿನ್ ಕೋ ಮೈ ಪಹನ್ನಾ ಕರ್ತಾ ಥಾ. ಮೈ ನೆ ದುನ್ಯಾಯಾ
ಕಿ ಮೋಹಣ್ತ್ ನೆ ನಜ್ಜಾತ್ ಹಾಸಿಲ್ ಕರ್ನೆನೆ ಕೆ ಅಯ್ ಹಜ್ಜಾರ್ ಜಿತನ್ ಕಿಯ್,
ಮೈ ಗುಮ್ಮಾಮ್ ರಹಾ, ಮೇರಿ ಬಾಮೋಳಿ ಕೆ ಸಬಬ್ ಲೋಗ್ ಮುರ್ಯೆ
ಗೂಂಗಾ, ನಾದಾನ್ ಜೋರ್ ದಿಂವಾನಾ ಕಹ್ತೆ ಥೆ, ಮೈ ಕಾಂಟೋಂ ಪರ್ ನಂಗೆ
ಪಾಂವ್ ಜಲ್ತ್ ತಾ ಥಾ, ಪೌಫ್ ನಾಕ್ ಗಾರ್ತೋಂ ಜೋ ಭಯಾನಕ್ ವಾದಿಯೋಂ
ಮೇಂ ಬೇ ರುಜ್ಕ್ ದಾಳಿಲ್ ಹೋ ಜಾತಾ. ದುನ್ಯಾ ಬನ್ ಸಂಪರ್ ಕರ್
ಮೇರೆ ನಾಮ್ಹನೆ ಜ್ಞಾಹಿರ್ ಹೋತಿ ಮಗರ್ ಮೈ ಉನ್ ಉನ್ ಕಿ

ಫರ್ಮಾನೆ ಮುನ್ಹಿತಕ್ಕ : ﷺ : ತುವ್ಯಾ ಇತ್ತಾಲೀ عَلَيْهِ وَسَلَّمَ : ತುವ್ಯಾ ಇತ್ತಾಲೀ عَلَيْهِ وَسَلَّمَ : ತುವ್ಯಾ ಇತ್ತಾಲೀ ಇ ಹೊಂ ಮುರ್ಖ್ ಪರ್ ದುರುದ್
ಪದೋಂ ಕಿ ತುವ್ಯಾಹಾರಾ ದುರುದ್ ಮುರ್ಖ್ ತೆಕ್ ಪರುಂಜ್ತಾ ಹೈ (ಪ್ರ.)

ತರಥ್ ಇಲ್ಲಫಾತ್ (ಯಾ'ನಿ ತಪಚ್ಚೈಹ್) ನ ಕರ್ತಾ. ಮೇರಾ ನಫ್ಸ್ ಕೆಭಿಲ
ಮೇರೆ ಅಗೆ ಆಜಿಜ್ ಕರ್ತಾ ಕಿ ಅಪ್ ಕಿ ಜೋಂ ಮಜ್ಜ್ ಹೋಗಿ ವೈಹ್
ಕರೂಂಗಾ ಜೀರ್ ಕೆಭಿಲ ಮುರ್ಖ್ ನೆ ಲಡ್ತಾ. ಅಲ್ಲಾಹ್ عَزَّوَجَلَّ ಮುರ್ಖ್ ಉನ್
ಪರ್ ಘತ್ತಕ್ ನಸೀಬ್ ಕರ್ತಾ. ಮೈಂ ಮುದ್ದೆತೋಂ “ಮದಾಇನ್” ಕೆ
ಬಯಾಬಾನೋಂ ಮೇಂ ರಹಾ ಜೀರ್ ಅಪ್ನೆ ನಫ್ಸ್ ಕೋಂ ಮಜಾ-ಹದಾತ್
ಮೇಂ ಲಗಾತಾ ರಹಾ. ಏಕ್ ನಾಲ್ ತಕ್ ಗಿರಿ ಪಡಿ ಜಿಳ್ಳೆಂ ಬಾತಾ ಜೀರ್
ಜಿಲ್ಲುಲ್ ಹಾನಿ ನ ಹೀತಾ ಜೀರ್ ಏಕ್ ನಾಲ್ ಸಿಫ್ಟೆ ಹಾನಿ ಪರ್ ಗುಜ್ಜಾರಾ
ಕರ್ತಾ ಜೀರ್ ಗಿರಿ ಪಡಿ ಜಿಳ್ಳ್ ಯಾ ಕೋಂಯಿ ಜೀರ್ ಗಿಜ್ಜಾ ನ ಬಾತಾ ಫಿರ್
ಏಕ್ ನಾಲ್ ಬಿಗ್ರೆರ್ ಕುಭ್ ಬಾಯೆ ಬಿಯೇ ಥಾಕೆ ಸೆ ಗುಜ್ಜಾರ್ತಾ. ಮುರ್ಖ್
ಪರ್ ಸವ್ತ್ ಆಜ್ಞಾಯಿಶೇಂ ಆತೀಂ, ಏಕ್ ಬಾರ್ ಸವ್ತ್ ಸದಿ ಕಿ ರಾತ್ ಮೇರಾ
ಯೋಂ ಇಟ್ತಿಹಾನ್ ಅಯಾ ಗಯಾ ಕಿ ಬಾರ್ ಬಾರ್ ಆಂಬ್ ಲಾರ್ ಜಾತಿ ಜೀರ್
ಮುರ್ಖ್ ಪರ್ ಗುಸ್ಲ್ ಘೆಜ್ಜ್ ಹೋಂ ಜಾತಾ, ಮೈಂ ಘೋರನ್ ನಹರ್ ಪರ್ ಆತಾ
ಜೀರ್ ಗುಸ್ಲ್ ಕರ್ತಾ ಇನ್ ತರಹ್ ಮೈಂ ನೆ ಉನ್ ಏಕ್ ರಾತ್ ಮೇಂ ಜಾಲನ್⁴⁰
ಬಾರ್ ಗುಸ್ಲ್ ಕಿಯಾ.

(مُلَّا أَزْبَعَةُ الْأَسْرَار لِلشَّطْنُوفِي ص ١٦٥)

كَنَا كَمَا نَسِيَ جِئْلَهُ مَرْأَةً بِلَهْلَهْ

دَلَاهُ قَمْبُرُونَ نَسِيَتْهَا حَسْنَهُ دَلَاهُ

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ಮುಸೀಬತ್ ದೂರ್ ಹೋಣೆ ಕಾ ಇಮಲ್

ಹಜ್ಜ್ರೆರತೆ ಅಲ್ಲಾಹ್ ಇಮಾಮ್ ಶಾ'ರಾನಿ ಕುಬ್ರು” ಮೇಂ ಹುಜ್ಜಾರೆ ಗೌಸುಲ್ ಆ ಜ್ಞಮ್ ಕಾ ಏಕ್
ಇಶಾದೆ ಗಿರಾಮಿ ನಹಲ್ ಕರ್ತಾತೆ ಹೈಂ : ಇತ್ತಿದಾಅನ್ ಮುರ್ಖ್ ಪರ್ ಬಹುತ್
ಸನ್ತುಯಾಂ ರಜ್ ಗಯುಂ, ಜಬ್ ಸನ್ತುಯಾಂ ಇಸ್ತಿಹಾ ಕೋ ಪರುಂಜ್ ಗಯುಂ
ತೋ ಮೈಂ ಆಜಿಜ್ ಆ ಕರ್ ಜಿಮುಂನ್ ಪರ್ ಲೇಬ್ ಗಯಾ ಜೀರ್ ಮೇರಿ
ಜಿಬಾನ್ ಪರ್ ಕುರ್ತಾತನೆ ಹಾಕ್ ಕಿ ಏಕ್ ದೋ² ಆಯಾತೆ ಮುಖಾ-ರಕ್ ಜಾರಿ
ಹೋ ಗಯುಂ :

ಫರ್ಮಾನ ಮುಹಿತಕ್ಕ : صَلَّى اللَّهُ تَعَالَى عَلَيْهِ وَسَلَّمَ جಿನ್ ನೇ ಮುಯ್ಯಾ ಪರ್ ದಸ್ ಮರ್ತಜಾ ದುರುದೆ ಪಾಕ್ ಪರ್ ತ್ರಾ ಅಲ್ಲಾಹ್ ಉನ್ ಪರ್ ಸ್ನೇ ರಹ್ಮತೀಂ ನಾಜ್ಲಾ ಫರ್ಮಾತಾ ಹೈ. (ಗ್ರಂ)

ತಂಜಮಯಿ ಕಂಜುಲ್ ಈಮಾನ್ : ತೋ
ಬೀಶಕ್ ದುಶ್ವರಿ ಕೆ ಸಾಥ್ ಆಸಾನಿ ಹೈ
ಬೀಶಕ್ ದುಶ್ವರಿ ಕೆ ಸಾಥ್ ಆಸಾನಿ ಹೈ.
فَإِنْ مِمَّا أَعْسَرْ يُسْرًا ۝ إِنْ مِمَّا أَعْسَرْ يُسْرًا ۝
(ب) ۳۰، الم نشرح: ۱-۵)

بِسْمِ اللَّهِ الرَّحْمَنِ الرَّحِيمِ
ಇನ್‌ನು ಆಯಾತ್ ಕ-ಬ-ರ-ಕತ್ ನೇ ಪೊಹ್ ತಮಾಹ್
ಸಜ್ದಿಯಾಂ ಮುರ್ಸ್ ನೇ ದೋರ್ ಹೋ ಗಯ್ಯಾ.

(الطبقات الْكُبْرَى ج ١ ص ١٧٨ ملخصاً دار الفكر بيروت)

ଏଣେ କ୍ଷୁ ମେରିଜ୍ବା ଆପଣେ ଗୀନ୍ଦ କ୍ଷେ ଜୋଲା ତେବା
ଅଛାଜି ଅଳୋଜ୍ବୋ କେ ସର୍ବାପ ନେ ହୁଦିପାର ଆ'ଲା ତେବା

صَلُّوا عَلَى الْحَبِيبِ! صَلَّى اللَّهُ تَعَالَى عَلَى مُحَمَّدٍ

ಹಮ್ಮ ಬಿ ಕೋಲೆಟಿಂಗ್ ಕರ್ತೆಂ

ମୀଳେ ମୀଳେ ଇନ୍ଦ୍ରାଚି ଭାବୁଯିବୋ ! ଦେବା ଆହଁ ନେ ! ହମ୍ମାରେ
ଗୌମୁଲ୍ ଆ'ଜମ୍ବର୍ କ୍ରମ୍ ଉଲ୍‌ଲାଇଁ ରହମା ଲା'କ୍ରମ୍ ମୋଅଜ୍ଞମ୍ବର୍ କା
କୁବର ପାନେ ଜୈର୍ ଅହଁନେ ନାନାଜାନ୍, ରହୋମୁତେ ଆ-ଲମ୍ବିଯାନ୍
ଆନ୍ କୁମାର କୁମାର କୁମାର ସୁଶ୍ରୀ ଫର୍ରାମୁନେ, ନଷ୍ଟ୍ ବି ଶ୍ରୀତାନ୍ ପର୍ ଗାଲବନ୍
ଆନ୍, ଦୁନ୍ୟା କି ମୋକବ୍ବତ୍ତା ନେ ପିଲଭା ଭୁତାନେ, ଗୁନାହାର୍ଣ୍ କି ଅମୁର୍ଜନ୍
ନେ ମୁଦ୍ରା କୋର ବଜାନେ, ମୁଖ୍ଲକେ ମୁଦା ଉର୍ଦ୍ଵାହା କୋର ରାହେ ରାନ୍ତ୍ ପର୍
ଲାନ୍, ମୁବଲ୍ଲାଗ୍ କା ଶଫ୍ତ ପାନେ, ନେଇକି କି ଦା'ପତ୍ର କି ଦୁନ୍ୟା ମେଳଂ
ଧୂମ୍ବ ମୁଖାନେ ଜୈର୍ ବେଇ ଶୁମାର୍ କୁଫାର୍ କୋର ଦାମନେ ଇନ୍ଦ୍ରମ୍
ମେଳଂ ଦାଶଲ୍ ଫର୍ରାମୁନେ କି ଅଯି ନାଲକା ନାଲ୍ ତକ୍ ଜିମ୍ବୋଇ ଜୋକଦ୍
ଫର୍ରାମୁଠ୍ୟ. ବୃଦ୍ଧି ହମ୍ମା କୁଜ୍ଞାରେ ଗୌନ୍ ପାରକ୍ କି ତରହ୍
ମୁଜା-ହଦାତ୍ ତୋର କର୍ରାନେ ନେ ରହେ ମୁଗର୍ ହିମ୍ବୁତ୍ ହାରେ ଜିଗ୍ନ୍ଦର୍
ଦ୍ରୋଦି ବହୁତ୍ କୋଳିଶ୍ରୀ ତୋର ଜାରି ରହେଇଂ.

ਨਜ਼ਦੀ ਵਿਖੇ ਪ੍ਰਾਤਿਸ਼ਠਾਨਕ ਕੌਮਾਂ ਦੁਆਰਾ ਬਿਨਾਂ ਦੀ ਸਹਾਇਤਾ ਕੇ ਬਿਲਾ ਕਰਾਉਣਾ ਚਾਹੀਦਾ ਹੈ।

ਆਪਣੇ ਕੌਮੇ ਮੀਰੇ ਕੇ ਪੁੰਧੂ ਹਾਂਦੀਆਂ ਜੀਓਏਮਾ ਤੇਰਾ

(ଜ୍ଞାନ ନାଟ୍)

ಫರ್ಮಾವಾನೆ ಮಾತ್ರಿಕಾ ಸಲ್ಲಿ : صَلَّى اللَّهُ تَعَالَى عَلَيْهِ وَسَلَّمَ : جನ್ ಕೆ ಹನ್ಸ ಮೇರಾ ಜ್ಯೋತಿಃ ಹೀಗೆ ಪ್ರಾಯಾದ ಶರೀರ್ ನ ಪರ್ದೆ ತೋ ಪ್ರೋತ್ಸಾಹಿಂ ಮೇಲ ನೆ ಕಂಜುನ್ ತೆರಿನ್ ಶಿಖ್ ಕ್ರೀತಿ (بِرْتَنْ)

《8》 25 ಬರನ್ ಜಂಗಲ್‌ಎಂ ಮೇಂ

ಸರ್ಕಾರೆ ಬಗ್ಗಾದ್ ಹುಜ್ಘಾರೆ ಗೌನೆ ಪಾಕ್ ರ حَمْدُ اللَّهِ تَعَالَى عَلَيْهِ رَحْمَةً وَجَلَّ كಿ ಮೊಹೆಚ್ಚುತ್ತೆ ಕಾ ದಮ್ ಭರನೆ ವಾಲೆ ಇನ್ನಾಮಿ ಭಾಯಿಯೋ ! ಅಲ್ಲಾಹ್ ಕಿ ರಿಜ್ಞಾ ಕೆ ಅಯೆ ಸರ್ಕಾರೆ ಗೌನೆ ಆಂಜ್‌ಮ್ಯೂ ಕ್ರಮ ಉಲ್ಲಿಖ್ ನೆ ಇಬಾದತ್‌ಎಂ ಝೀರ್ ರಿಯಾಜ್‌ತ್‌ಎಂ ಮೇಂ ಇರಾಕ್ ಕೆ ಜಂಗಲ್‌ಎಂ ಮೇಂ 25 ಬರನ್ ಗುಜ್ಘಾರ್ ದಿಯೆ. ಕಾಶ್ ! ಹಮೇಂ ಭಿ ತಜ್ಜೀಗೆ ಕುರ್‌ಇನ್ ವ ಸುನ್ನುತ್ತೆ ಕಿ ಆಲಮ್‌ಗೀರ್ ಗ್ರೀರ್ ಸಿಯಾಸಿ ತಹ್‌ರಿಕ್ “ದಾಂವತೆ ಇನ್ನಾಮಿ” ಕೆ ಸುನ್ನುತ್ತೆಂ ಕಿ ತರಬಿಯ್ಯುತ್ತೆ ಕಿ ಖಾತಿರ್ ಗಾಂವ್ ಬ ಗಾಂವ್, ಈಹರ್ ಬ ಈಹರ್ ಝೀರ್ ಮುಲ್ಕ್ ಬ ಮುಲ್ಕ್ ಸಫರ್ ಕರ್ ನೆ ವಾಲೆ ಮ-ದಸೀ ಕಾಫಿಲ್‌ಎಂ ಮೇಂ ಆಶಿಕಾನೆ ರಸೂಲ್ ಕೆ ನಾಥ್ ಸುನ್ನುತ್ತೆಂ ಭರಾ ಸಫರ್ ಕರ್ ನಾ ನಸೀಬ್ ಹೋ ಜಾಯೆ.

ಹೊಯಾ ಸರಾಟ್ ಷ್ಯೇ ಧ್ರೋ ವಾಸಿಲ್ ಷ್ಯೇ ಧ್ರೋ ಗೌನ್

ಪ್ರೋಹ್ ಕ್ರಿಭ್ ಭ ಹೋ ತೆರಾ ನಾಯಿಲ್ ಷ್ಯೇ ಧ್ರೋ ಗೌನ್

(ಹದಾಇಕೆ ಬಪ್ರಾಶೀಶ್ ಶರೀರಂಫ್)

صَلَّى اللَّهُ تَعَالَى عَلَيْهِ وَسَلَّمَ ! صَلَّوْا عَلَى الْحَبِيبِ !

《9》 ಜಿಮಿಎನ್ ನೆ ಚುನ್ ಚುನ್ ಕರ್ ಟುಕ್‌ಡಿ ಬಾನಾ

ಸರ್ಕಾರೆ ಬಗ್ಗಾದ್ ಹುಜ್ಘಾರೆ ಗೌನೆ ಪಾಕ್ ಫರ್ಮಾಮಾತೆ ಷ್ಯೆಂ : ಮ್ಯೂಂ ಈಹರ್ ಮೇಂ ವಾನೆ ಕೆ ಇರಾದೆ ನೆ ಗಿರೆ ಪಡೆ ಟುಕ್‌ಡಿ ಯಾ ಜಂಗಲ್ ಕಿ ಕೋಯಿ ಫಾನ್ ಯಾ ಪತ್ತಿ ಉತ್ತಾನಾ ಜಾಹ್‌ತಾ ಝೀರ್ ಜಬ್ ದೇವ್‌ತಾ ಕಿ ದುಸ್‌ರೆ ಘುಕರಾ ಭಿ ಇಸೀ ಕಿ ತಲಾಶ್ ಮೇಂ ಷ್ಯೆಂ ತೋ ಅಪ್‌ನೆ ಇನ್ನಾಮಿ ಭಾಯಿಯೋಂ ಪರ್ ಈನಾರ್ ಕರ್‌ತೆ ಹುಯೆ ನ ಉತ್ತಾತಾ ಬಲ್‌ಕಿ ಯೂಂ ಕಿ ಭೋದ್ ದೇತಾ ತಾಕಿ ವೋಹ್ ಉತ್ತಾ ಕರ್ ಲೇ ಜಾಯೀಂ ಝೀರ್ ಮುದ್ ಭೂಕಾ ರಹ್‌ತಾ. ಜಬ್ ಭೂಕಾ ಕೆ ಸಬಬ್ ಕರ್ಮಾಭ್ರೋರಿ ಹದ್ ನೆ ಬಡಿ ಝೀರ್ ಕರೀಬುಲ್ ಮೋತ್ ಹೋ ಗಯಾ ತೋ ಮ್ಯೂಂ ನೆ ಘೂಲ್ ವಾಲೆ ಬಾಜ್‌ಬಾ ನೆ ಏಕ್ ಬಾನೆ ಕಿ ಜಿಳ್ಜ್ ಝೋ ಜಿಮಿಎನ್ ಪರ್ ಪಡೆ ಧಿ ಉತ್ತಾಯಿ ಝೀರ್ ಏಕ್ ಕೋನೆ ಮೇಂ ಜಾ ಕರ್ ಉನ್ ಬಾನೆ ಕೆ ಅಯೆ ಷ್ಯೆರ್ ಗಯಾ. ಇತ್ತೋನೆ ಮೇಂ

యుకాయుకో పోకో నో జవాన్ మేరి తరఫ్ ము-తపజ్జీల్క కువా జీర్ కహోనే లగా : భాయి ! ఆ జాయియి ఆహ్ ఇ బానే మేరం శరిల్కో హో జాయియి ! మ్యూం నే ఇన్నార్ కియా, ఉన్న నే ఇన్నార్ కియా, మేరే నష్ట్ నే ముర్చు బానే కే అయి బకుత్ ఉభారా లేసిన్ మ్యూం నే థిర్ ఇ ఇన్నార్ కి కియా ముగర్ ఉన్ నో జవాన్ కే పైకమ్ ఇన్నార్ పర్ మ్యూం నే ధోఎడా నా బానా పా అయా, ఉన్ నే ముర్చు నే పూభా : ఆహ్ కహాం కే రహోనే వాలే హైం ? మ్యూం నే కహా : జిఎలాన్ కా. పోకో బోలూా : మ్యూం ఇ జిఎలాన్ కిఇ కా హూం. అభ్యు ఏక్ బతాయియి ఆహ్ పుత్రహూర్ జ్ఞాహిద్ హఖ్ రతే సయ్యద్ అబు అబ్దుల్లాహ్ సో-మయ్యి ఇ عَلَيْهِ رَحْمَةُ اللّٰهِ الشَّرِيفِ కే నపానే అబ్దుల్లా కాదిర్ కోరే జానోతే హైం ? మ్యూం నే కహా : పోకో తో మ్యూం కి హూం. ఏక్ సున్ కర్ పోకో బేఇ కరార్ హో గయా జీర్ కహోనే లగా కి మ్యూం బగ్గాద్ అనే లగా తో ఆహ్ కి అమ్మజాన్ నే ఆహ్ కోం దేనే కే అయి ముర్చు ఓ సోంనే కి అత్థఫియాం ది ధిఱం, మ్యూం యికాం బగ్గాద్ ఆ కర్ తలాల్తు రకా మగర్ ఆహ్ కా కిసిఇ నే పతా నే దియా యికాం తస్ కి మేరి ఆహ్ ని తమామ్ రకమ్ లజడ హో గయ్యి, తినో దినా తక్ ముర్చు బానే కో కుభ్ నే మిలా, మ్యూం జబ్ భూక్ నే సిథాల్ హో గయా

જારામાને મુખ્યાત્કા માટીલુલી عَلَيْهِ وَاللَّهُو أَكْبَرُ : જનો ને મુખ્યા હરો રોજે જુમુઅ દોણ સો બારો દુર્ઘાદે હાકો પ્રત્યા લાનો કે દોણ સો નાલો કે ગુનાકો મુખ્યાફો હોએંગે. (પ્રશ્ન)

ઝૈરો મેલેર જાનો હરો બનો ગંયાં તોં મેંધું ને આપો કે અમાનતો મેંઠ ને એકો રોલચિયાં ઝૈરો ભુના હુવા ગેંલાંટો બરિએદા. હુઝુલો! આપો ભુ બખૂલી ઇને તેનાલું ફરોમાયિયે કે એકો આપો હીં કા માલો હું પેકોલે આપો મેલેર મુક્કાનો છે ઝૈરો અભો મેંધું આપો કા મુક્કાનો હોં, બસીયાં રેકમો પેંટો કરોતે હુયે બોલાઃ : મેંધું મુખ્યાફી કા તેલબગારો હોં, મેંધું ને લાઝુરારિ હાલતો મેંઠ આપો કે રેકમો હીં ને બાના બરિએદા થા. મેંધું બહુતો મુશ્ખો હુવા. મેંધું ને બજા હુવા બાના ઝૈરો મુજ્જલદો કુટ્ટો રેકમો લાનો કેંદ્ર પેંટો કીં, લાનો ને કેચુલો કે ઝૈરો જેલા ગંયા.

(الدليل على طبقات الحنابلة ج ٣، ص ٢٥٠ دار الكتب العلمية بيروت)

તેલબન કા મુરૂંન તેલ કિનો કાંજલાં હું વર્ગ ગોનો

વાર્ગરો તેલરા કરેપાર કાંજલાં હું વર્ગ ગોનો

(હદાજીકે બખૂલીશીંશે શરીએફો)

ચેનારો કે અભ્યામો ફાઝીલતો

મીલે મીલે ઇસ્લામી ભાયાયો ! ઇનો હિકાયતો મેંઠ હવોરે અયે ઇબુતો કે બીં શુમારો મુ-દસીં ફોલો હુંંં, દેંબયે તોં નેહીં ! એકો તરફા હવોરે હિલો વે મુશીદદો ગોસુલો આંજ્ઞમો ફાકા મુસ્તી કે બા પુઝુદો રિજ્જા ઝૈરો રેકમો કે મુખ્યા-મુલે મેંઠ બીં મિનાલો ચેનારો ને કામો અયા જબો કે દુસ્સી તરફા તોંસે પાકો હું કે અશીદતો કા દમો ભરને વાલે ના લાભકો મુરીએદો હુંંં કે ભૂકે રહોને કે તોફીએકો તોં દૂરો રહીએ, જિલો ફેજું ગાંધીરકેવીં શરીએફો કે સિયાભ્યા કે જરોયાસી હી સામ્રાને આ જાયે તોં હિરનો કા બના ગ-લબા તારિ હોં જાયે કે જી જાહે બસો નારેં કા નારા થાલો મેંધું હીં બા ડાલું, બોલં તોં કુજા કિસીં કોં જાવેલો કા એકો દાના ભુ ન જાને પાયે ! અયો આશીકાને ગોને

ఫర్మానె ముహితో ప్రా దురూదో శరీఫో పథోఎ అల్లాకో
ముర్ఖు పరో రకోమతా బీజీగా. (ابن مسی)

ఆంజుమ్ ! ఆపో కోఇ జబో కెభిఎ దునోరోం కే నాథో మిలో కెరో ఖానే కా
ఇత్తిఫాకో హోఎ, బడే బడే నివాలే బిగ్గోరో జబాయె జల్లో జల్లో నిగలోనే
జీరో ఉమ్మో బోఇయాం అపోసి తరఫో సకాం లేంనే కి కిరనో గాలుబో
రఘుమాలు వక్కో అపోనే పిలరో వ ములైదో గౌనే పాకో కి బయానో కదాం కికాయతో కే నాథో నాథో ఏకో ఫరోమానె ముస్తఫా
అయి ఉనో వక్కో అపోనే పిలరో వ ములైదో గౌనే పాకో కి బయానో కే నాథో నాథో ఏకో ఫరోమానె ముస్తఫా
ఇతిషాఫُ السَّادَةِ لِلرَّبِّيَّدِيِّ ج ٩ ص ٧٧٩ (اتحاف السادة للربيدى ج ٩ ص ٧٧٩)
నిఱజ్ఞ బ్యుజ్ఞానె సున్నతో జిల్లో అష్టలో సఫ్లో 482 పరో మరోకూమ్
హజ్ఫోరతే సయ్యదునా అబు సుల్మేమానో కా ఇనాయతో
ఫరోమూదా ఏకో మ-దనిఎ ఘూలో ఇ కభూలో ఫరోమా అఱజయి :
“నష్టో కి కిసిఎ బ్యుక్షితో కోఇ భోలడో దేనొ 12 మాకో కే రోజ్ఫోం జీరో
రాతో కి ఇబాదతోం సే ఇ బథో కెరో దిలో కే అయి నషేఅ. బహ్సో క్షో.”

(احياء العلوم ج ٣ ص ١١٨ دارصادربيروت)

మేయి ఖిరస్త కి ఇచ్చా బాద్ బిషా దేః

మేయి గోన్ కా వాసితా యో ఖులాసి

صَلَّوْا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

《10》 నిఱంద్ లుడానె కా అజలబ్ నునోబ్లా

సరోకారే గౌసులో ఆంజుమ్ తత్క్షీఎనే నేమతో
జీరో అపోనే గులాచోం కి నసిఎకతో కే అయి ఫరోమాతే క్షోం :
సేప్పు కి నమాజ్ఞ అదా కి. పందరకో నాలో తకో దేలా కి నమాజ్ఞ కే వుజ్ఞలో
నే పుజ్ఞ కి నమాజ్ఞ అదా కి. పందరకో నాలో తకో దేలానా బాందో
నమాజ్ఞ కులా నవాఫిలో మేయి ఏకో కురోతునే పాకో ఎత్కో కెరోతా రంకా.
ఇజ్తుదా మేయి అపోనే బదనో పరో రస్సో బాంధో కెరో ఉనో కా సేంసోరా

ಖರ್ಚಾನೆ ಮುಹ್ಯಾತ್ಕಾ ಮಲ್ಲಿ : مُحَمَّدٌ بْرٌ كَسَرَاتٌ سِدْرَيْهٗ بَلْلَهٗ
ತುಪ್ಪಿಕಾರಾ ಮುಹ್ಯ್ ಪರ್ ದುರ್ಯಾದೆ ಹಕ್ಕ್ ಹೀನಾಹೆಂ ಕೆ ಅಯಿ ಮಹ್ರಿಫರ್ತ್ ಹ್ಯ್ (ಅಂತ್ರ್)

ಸಿರಾ ದೀವಾರ್ ಮೇಂ ಗಡಿ ಹುಯಿ ಎಂಟಿ ಸೆ ಬಾಂಥ್ ದಿಯಾ ಕರ್ತಾ ಥಾ
ತಾಕಿ ಅಗರ್ ನಿಂದ್ ಕಾ ಗ-ಲಭಾ ಹೋ ತೋ ಇನ್ ಕೆ ರುಟ್ ಸೆ ಆಂಪ್
ಮುಲ್ ಜಾಯೆ. (۱۱۸ ﴿الْأَسْرَار﴾)

ಏಕ್ ರಾತ್ ಜಿಬ್ರ್ ಮೈಂ ನೆ ಅಪ್ನೆನೆ ಮಾ-ಮೂಲಾತ್ ಕಾ ಕನ್ನ್ ಕಿಯಾ
ತೋ ನಷ್ಟ್ ನೆ ಸುತ್ತಿ ಕರ್ತಾತೆ ಹುಯೆ ಘೋಡಿ ದೇರ್ ಸೋ ಜಾನೆ ಶೋ ಬಾದ್
ಮೇಂ ಉರ್ ಕರ್ ಇಭಾದತ್ ಬಜಾ ಲಾನೆ ಕಾ ಮಶ್ ವರಾ ದಿಯಾ, ಇನ್
ಜಗತ್ ದಿಲ್ ಮೇಂ ಏಕ್ ಎಯಾಲ್ ಆಯಾ ಥಾ ಉಸೀ ಜಗತ್ ಶೋ ಉಸೀ
ವಕ್ತ್ ಏಕ್ ಕದಮ್ ಪರ್ ಎಡೆ ಹೋ ಕರ್ ಮೈಂ ನೆ ಏಕ್ ಕುರ್ತಾನೆ ಕರಿಂಮ್
ವತ್ತ್ ಕಿಯಾ. (بِهَجَةُ الْقَارِيِّ)

ರಿರಾನೆ ಲಗ್ಗ ಹ್ಯ್ ಹವ್ವೆಂ ಲಾಂಜ್ ಶೆ ಹಾ
ನಂಭಾಲ್ವೆ ! ಇಂಳಂತೆ ಕೋ ಯಾ ರೊನೆ ಇಂಜ್ವೆ

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ಗೊಸುಲ್ ಆಂಜ್ಮ್ ಕಿ ಮೊಹಬ್ತ್ತುತ್ ಕಾ ದಮ್ ವಾಲೊ!
رَحْمَةُ اللَّهِ تَعَالَى عَلَيْهِ رَحْمَةُ اللَّهِ الْأَكْرَمُ
ದೇಬಾ ಅಪ್ ನೆ ! ಸರ್ ಕಾರೆ ಬಾಗ್ದಾದ್ ಹುಜ್ಜಾರೆ ಗೊನೆ ಪಾಕ್
ಕಿನ್ ಕದರ್ ಇಭಾದತ್ ಕಾ ಎಹ್ತಿಮಾಮ್ ಫರ್ಮಾತೆ ಧೆ ಅಗರ್ ಹಮ್
ನೆ ಮುಾದಲ್ಲಿ ಪಾಂಜ್ ವಕ್ತ್ ಕಿ ನಮಾಜ್ ಇ ನ ಹಡಿ ಜಾಯೆ ತೋ ಹಮ್
ಕಿನ್ ಕಿನ್ತ್ ಕೆ ಆಶೀಕಾನೆ ಗೊಸುಲ್ ಆಂಜ್ಮ್ ಹೈಂ ?

ಮುಯ್ ಅಹ್ನೆ ಇಲ್ಲಂಹರ್ ಮೆಂ ಇಸ್ ಗೊ ಗೊ ದೇ
ನ ಹಾಂಬಿ ಕಿರ್ ಅಹ್ನೆ ಹತ್ ಗೊನೆ ಆಂಜ್ವೆ

(ಭೋಕೆ ನಾತ್)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

﴿11﴾ ನಾಹಿಬೆ ಕಬ್ರ್ ಕಿ ಇಮ್ಮಾದ್

ಪೀರೊಂ ಕೆ ಹೀರ್, ಹೀರ್ ದಸ್ತಗಿರ್, ಲೋಶನ್ ಇಮೀರ್, ಶೈವ್
ಅಖ್ಯಲ್ ಕಾದಿರ್ ಜಿಲ್ಲಾನಿ قُدْسٌ سُلْطَانٌ ೨೭ ಜುಲ್ಯುತ್ತುಲ್

పరమానె మున్హాంకా ఓల్ వస్తమ : జో ముఖ్య పక్క కొ దిగొదొ తెల్పు పథ్ఫుతు క్షే అల్లాహు^{عَزَّ وَجَلَّ}
శన్న కే అయి ఏకో కిల్రాతో అజో అబోతా జీరో కిల్రాతో లుకుదో పక్కదో జోనా క్షే. (بِسْمِ اللّٰهِ الرَّحْمٰنِ الرَّحِيْمِ)

హరామో సి. 529 కి. కోఇ “శునిభయా” కే కెజ్జున్తూనో మేం అపోనే
ఉన్నతుభే మోక్కాతెరమో హజ్జురుతే సంయుదునా శైఖో హమ్మాదో^{عَلٰيٰ رَحْمَةُ اللّٰهِ الرَّحِيْمِ} కే మజ్జారో శరీఫో పరో ఉ-లమా వ ఘుక్కు కే కాఫిలే కే హమ్మాదో
తల్లారిఫో లేం ఆయి జీరో కాఫి దేలరో తకో బడే బడే దుఱ. ఫరోమాతే
రకే యుకాం తకో కి ధూహో బకుతో తెల్లభో హోం గంఱ. జబో లౌటి తోఇ
అపో ఆపో కి జహోరయి అనవరో పరో బిశాతతో కే ఆనారో థే.
జబో ఆపో సే ఇనో కదరో తచిలో దుఱ. కా సెబబో
దరోయాఫ్తో కియా గయా తోఇ ఫరోమాయా : 15 శా'బానులో ముఅజ్జమో
సి. 499 కి. బరోల్లభో జుమూఅ. నమాజ్ఞి జుమూఅ. అదా కరోనే కే అయి
ఇనో మజ్జారో శరీఫో మేం ఆరామో ఫరోమానే వాలే మేరే ఉన్నతుభే
గిరామి సంయుదునా శైఖో హమ్మాదో^{عَلٰيٰ رَحْمَةُ اللّٰهِ الرَّحِيْمِ} కే నాథో ఏకో కాఫిలే
జానిబే “జామిలుర్సాఫాకో” రపాం దపాం థా. రాస్తే మేం జబో ఏకో
నహరో కే ములో సే గుజ్జురా తోఇ శైఖో హమ్మాదో^{عَلٰيٰ رَحْمَةُ اللّٰهِ الرَّحِيْمِ} నే నే
అభానెకో ముఖ్య ధక్కు దేం కరో నహరో మేం గిరా దియా, సప్తో సెదిరయోం
కే దినో థే, చ్యుం నే జస్సిల్లాహో పథ్ఫో కరో గుస్సే జుమూఅ. కి నియ్యతో కరో
అఎ, జూం తోం పాని సే నికోలా జీరో అపోనా సోఫో (యా'ని ఉనొ)
కా జుబ్బా నిచోండా జీరో కాఫిలే సే జా మిలా. శైఖో హమ్మాదో
^{رَحْمَةُ اللّٰهِ تَعَالٰى عَلٰيٰ رَحْمَةُ اللّٰهِ الرَّحِيْمِ}
నే ఉనోహేం డాంటా జీరో ఫరోమాయా : చ్యుం నే అబ్బులో కాదిరో కా
ఇమ్మికానో అయా జినో మేం ఇనో కోఇ పహాడో కి తరహో ముస్తకచోమో
పాయా. మజ్జారే గోనే ఆంజ్లమో^{عَلٰيٰ رَحْمَةُ اللّٰهِ الْأَكْرَمِ} నే మజ్జిలో ఫరోమాయా
కి చ్యుం నే ఉన్నతుభే సంయుదునా శైఖో హమ్మాదో^{عَلٰيٰ رَحْمَةُ اللّٰهِ الرَّحِيْمِ} కోఇ
ఉనో కే మజ్జారే మురో అన్వారో మేం కిలే జీరో జవాహిరాతో కే ఆబానో
మేం ముల్హో సరో పరో యాకోతో కా తాజో పక్కనే, కాథోం మేం
సోఎనే కే కంగనో జీరో పాంవో మేం సోఎనే కే నాం శైఖో శైరోధ్యేనో
మేం ములా-కహ్జా కియా, మగరో తఱజ్జుబో వేలజ్జో భాతో జోం దేఱ

ಖರ್ಚೊನೆ ಮೂರಿತ್ತಾ ಅಲ್ಲಿ ಎಲ್ಲಾ ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ : ಜನ್ ನೆ ಕತ್ತಾರ್ ಮೇಂ ಮುರ್ಯ ಹ್ರೀ ದುಪದೆ ಹಾಕೆ ಅವಾ ತೋ
ಜಬ್ ತೋ ಮೇರಾ ನಾಮ್ ಉಸ್ ಮೇಂ ರಕ್ಷಣ್ ಉಸ್ ಕೆ ಲಯ್ ಇಸ್ತ್ರಿತ್ ವಾರ್ ಕರ್ತೆ ರಕ್ಷಣ್ (ಬ್ರಾಹ್ಮ)

ವೈರ್ ಏಹ್ ಧಿ ಕಿ ಉನ್ ಕಾ ದಾಯಾಂ (ಯಾನಿ ಸೀಧಾ) ಹಾಥ್ ಕಾಮ್ ನಹಿಂ ಕರ್ತೆ ರಹಾ ಧಾ ! ಮೇರೆ ಇಸ್ತ್ರಿತ್ ಪರ್ ಬತಾಯಾ : “ಏಹ್ ವಹಿಲ ಹಾಥ್ ಹೈ ಜಿನ್ ನೆ ಮೈಂ ನೆ ಅಪ್ ಕೋಂ ನಹರ್ ಮೇಂ ಧಕೇಲಾ ಧಾ, ಕ್ಯಾ ಅಪ್ ಮುರ್ಯೆ ಮುಅಫ್ ಕರ್ತೆ ಹೈಂ ?” ಜಬ್ ಮೈಂ ನೆ ಮುಅಫ್ ಕರ್ತೆ ದಿಯಾ ತೋಂ ಉನ್ ಕಹಾ ಕಿ ಅಪ್ ಅಲ್ಲಾಹ್ ಉರ್ ರಜ್ಲ್ ಕಿ ಬಾರಗಾಹ್ ಮೇಂ ದುಃ ಫರ್ಮಾ ದಿಇಜಿಯೆ ಕಿ ದಾಯಾಂ ಹಾಥ್ ದುರುಸ್ತ್ ಹೋಂ ಜಾಯೆ. ಅಹಾಜ್ಞಾ ಮೈಂ ಅಲ್ಲಾಹ್ ಉರ್ ರಜ್ಲ್ ನೆ ದುಃ ಮಾಂಗ್ ತಾ ರಹಾ ಬೈರ್ ಪಾಂಜ್ ಹಜ್ಞಾರ್ ಅಸ್ತಾಬೆ ಮಜ್ಞಾರ್ ಜೀಇಯಾಉಲ್ ಗಫ್ಹಾರ್ ಅಪ್ನೆನೆ ಅಪ್ನೆನೆ ಮಜ್ಞಾರ್ ಮೇಂ ಅಮಿನ್ ಕಹ್ತೆ ಬೈರ್ ಮೇರಿ ಸಿಫಾರಿಶ್ ಕರ್ತೆ ರಹೇ ಯಹಾಂ ತಕ್ ಕಿ ಅಲ್ಲಾಹ್ ಉರ್ ರಜ್ಲ್ ನೆ ಕಾ ದಾಯಾಂ ಹಾಥ್ ದುರುಸ್ತ್ ಫರ್ಮಾ ದಿಯಾ ಜಿನ್ ನೆ ಉನ್ ಕಹಾ ನೆ ಮುಶ್ರೀ ಹೋಂ ಕರ್ತೆ ಮುರ್ಯ್ ನೆ ಮುಸಾ-ಫಹಾ ಕಿಯಾ.

ಬಗ್ಗಾದೆ ಮುಅಲ್ಲಾ ಮೇಂ ಜಬ್ ಏಹ್ ಬಬರ್ ಮುಶ್ರೀಹೂರ್ ಹುಯಿ ತೋಂ ಸಯ್ಯದುನಾ ಶೈಬ್ ಹಂಮ್ಯಾದ್ ಉಲ್ಲಿ ರಹ್ಮಾತ್ ಅಲ್ಲಿ ಕೆ ಬಾಂಝ್ ಮುರಿದಿನ್ ಪರ್ ತಕ್ ಗುಜ್ಞರ್ ರಾ ಬೈರ್ ವೈರ್ ತಸ್ಸಿಂಕ್ ಕೆ ಅಯೆ ದರ್ಬಾರೆ ಗೌಸಿಯಾಂ ಮೇಂ ಹಾಜ್ರಾ ಹುಯೆ ಮಗರ್ ಅಪ್ ಉಲ್ಲಿ ರಹ್ಮಾತ್ ಕಿ ಹೈಬುತ್ ಕೆ ಸನುಬಾ ಕಿಸೀ ಕೋಂ ಮೂಭ್ರೀನೆ ಕಿ ಹಿಮ್ಯತ್ ನ ಹುಯಿ. ಹಿರೋಂ ಕೆ ಹಿರ್ ರೋ, ರೋಶನ್ ಜಮೀರ್, ಮಜ್ಞಾರೆ ಗೌಸುಲ್ ಆಂಜ್ಮ್ ದಸ್ತಗಿರ್ ಉಲ್ಲಿ ರಹ್ಮಾತ್ ಅಲ್ಲಿ ನೆ ಉನ್ ಲೋಂಗ್ರೋಂ ಕೆ ದಿಲ್ರೋಂ ಕಾ ಹಾಲ್ ಜಾನ್ ಅಯೆ ಬೈರ್ ಬುದ್ ಕಿ ಇಶಾದ್ ಫರ್ಮಾ ಮಾಯಾ : ಅಪ್ ಹಜ್ಞಾರಾತ್ ದೋಂ² ಶೈಬ್ ಪಸಂದ್ ಕರ್ತೆ ಲೇಂ ಜೋಂ ಅಪ್ ಕಾ ಏಹ್ ಮನ್ ಅಲ್ಲಾ ಹಲ್ ಕರೇಂ. ಜುನಾಂಬೆ ಏಹ್ ಮುಅ-ಮಲಾ ಹಜ್ಞಾರತೆ ಸಯ್ಯದುನಾ ಶೈಬ್ ಯುಸೂಫ್ ಹಮದಾನಿ ಬೈರ್ ಹಜ್ಞಾರತೆ ಸಯ್ಯದುನಾ ಶೈಬ್ ಅಭ್ಯರ್ ರಹ್ಮಾನ್ ಕುದಿರ್ ಜೋಂ ಕಿ ಅನ್ ಹಾಬಿ ಕಶ್ರಾಫ್ ಥೆ ಉಂಹೆಂ ಸೋಂಪ್ ದಿಯಾ ಗಯಾ ಬೈರ್ ಹಜ್ಞಾರೆ ಗೌಸುಲ್ ಆಂಜ್ಮ್ ಜುಮೂಳಿ. ತಕ್ ಮೋಹತ್ ದೇತೆ ಹೈಂ ಕಿ ಏಹ್ ದೋಂನೋಂ² ಹಜ್ಞಾರಾತ್ ಅಪ್ ಕಿ ತಸ್ಸಿಂಕ್ ಕರ್ತೆ ದೇಂ. ಹಜ್ಞಾರತೆ ಸಯ್ಯದುನಾ ಗೌಸೆ ಆಂಜ್ಮ್ ಉಲ್ಲಿ ರಹ್ಮಾತ್ ಅಲ್ಲಾ ಕ್ರಮ್

ફર્જાવાને મુત્તેચક્કા : ﷺ : أَنَّ اللَّهَ تَعَالَى عَلَيْهِ وَالوَسْلَمُ عَزَّ وَجَلَّ لَنَّهُ بَرٌّ دَنَّهُ رَكْهُمْ تَمِّلَّ بَيْजَّاتٍ تَأْكِلُهُ (۱۰۷) હાકો પેઢા અલ્લાહો ગુરૂજ લાનો બરો દનો રકોમુતેંં બીજોતા હૈનું (૧૮)

ને ફર્જાવાયા : ﷺ : أَنَّ اللَّهَ تَعَالَى عَلَيْهِ وَالوَسْلَمُ عَزَّ وَجَلَّ لَنَّهُ بَرٌّ دَنَّهُ رَكْهُمْ تَمِّلَّ بَيْجَّاتٍ تَأْكِلُهُ (૧૮) યુકાં સે ઉત્તોને જી ને પાયેંંગે કી મન્સોઅલા હલો હોએ જાયેંગા. હકો ફર્જાવા કરો હુખૂરે ગોને આ જીવું ઉલ્લિલું રહ્માનું ને સરેં અન્નરો રૂયુકા અયા. ઇતોને મેંં હેજોરતે સંયુદુના શૈખો યુસૂફા હુમુદાની قُدُّسَ سَلَامُ اللُّوْلَانِيَّةُ હા બરાહના (યાંસિ નંગે પાંવા) જલ્દી જલ્દી તશીરિએ લાયે જોરો હલાનો કિયા કી અલ્લાહો કે હુક્કો ને અભી અભી મુર્ખું પરો શૈખો હુમ્માડા જીલીયે રહ્માનું હુયે જોરો હુક્કો દિયા કી ફોરનો શૈખો અભૂલો કાદિરો જીલાની કે મુદ્રને મેંં જા કરો કુદીસ સ્લામُ اللُّوْلَانِيَّةُ કુદીસ કેંબા કેંબા દોંબા : “શૈખો અભૂલો કાદિરો જીલાની ને આપો હેજોરતો કેંબા મેંબે બારે મેંં જોં કુભા બતાયા હું વોકો સંચો હું.” ઇતોને મેંં હેજોરતે સંયુદુના શૈખો અભૂલો રહ્માનું કુદિદ જી આ ગરયે જોરો લનાહોરોં ને જી હેજોરતે સંયુદુના શૈખો યુસૂફા હુમુદાની قُدُّسَ سَلَامُ اللُّوْلَانِيَّةُ કે તરહો હી કે કો. ઇનો પરો તમામો હેજોરતો ને હુખૂરે ગોસુલો આ જીવું ને મુઅફી માંગી. (૧૦૭) **بِهِجَّةُ الْأَسْرَارِ ص**

ખોણ ચેણ કખ્ખું છે યો જાંદા નુંયી યોંથી

નખ્ખો અદખાં પખાંટે ન્યેરૂ દિલા મેંદો મેંદે આકા તેંદો

(હદાઇકે બબોલીશો એરિએ)

મીલે મીલે ઇસ્લામિ ભાયાયો ! ઇનો તેંમાનો અફ્ફોલભો હિકાયતો મેંં હુમારે અયે હિક્કતો કે બેં શુમારો મુ-દનીલ ફૂલો હુંઠો. મિનો જુમ્મ્લા હકો કી ઇસ્લામિ ઉસ્તાજ્ઞો યો હીરો વે મુલીં કી તરફા ને કેભી કોણયુ બના મુઅફી-મુલા હેંશો આ જાયે જોં સંમર્ખું મેંં ન આતા હોં તેં ઉનો પરો સભ્રુ વે તેકમુલો કા દામનો ધામે રહેં ન કી અપોને ઉસ્તાજ્ઞો યો હીરો

ଫର୍ମିବାନ ମୁଣ୍ଡକଥା : ଖୋଲା ଶବ୍ଦରେ ପରା ଦୟାଦ ପାଇଁ
ହେତୁଙ୍କା ଭୂଲୋ ଗଯା ପୈକା ଜନ୍ମତୀ କା ରାନ୍ତିରା ଭୂଲୋ ଗଯା. (ଭାରତ)

કિ મુખો-લઘુત્વ કરો કે અપોની આજરતો દાવો પરો લગા દે જ્યેના કિ
હમારે ગોસે આજ્ઞામારો કે ઉન્નતુંભે ગિરાવુને ને
ઉન્નાહેઠં સબ્લ્યુ સદ્ગ્રા મેઠં નહકરો મેઠં ગિરા દિયા ફરો ભ અપો
ને સબ્લ્યુ કે સાધ્રા સાધ્રા ગુસ્સેં જુમુઅ. કિ નિયુતો ભ
ઘરુંએ અં બૈરો જીબાનો પરો હફેં શીકાયતો ન લાયે.

ಟೀರ್ಥ ಪ್ರತಿರಾಭ್ರಂ ಬಾಣನೆ ಬರ್ತಾದಿ ಹೈ

فرارمأنے معمانیکھا ملی اللہ تعالیٰ علیہ وسلم : جنہوں کے پرانے میلاد جسکو رو ہوا جیڑ لالہ نے میرے پرے دیواری پاکے ن پڑا تھا کیونکہ پوکے بدار بہاؤ مہول گیا۔ (بخاری)

کا جیوں پئے لے میرے سکھاں کے مار لواہ نہیں دیں تھا کیونکہ پرانے لالہ نے کیا کہ سیڑھے پرے دلائیں کتھے کے کھے۔” ہنڈرٹ سیلے دیوں نا جمماں ایں ابھی لے کا سیمہ کوچھیری دیں رحمة اللہ تعالیٰ علیہ ”ریساں لایں کوچھیری یہاں“ میں دیوں پرے مارا تھے کھے دیں : میں دیں نے ہنڈرٹ سیلے دیوں نا ابھی ابھی رہ رکھنے نے سو-لپیٹ دیں رحمة اللہ تعالیٰ علیہ کیوں پرے مارا تھے سو نا، لالہ نے لالہ کے ٹھیکہ ہنڈرٹے ابھی سکھ لے سا لے کوچھیری نے رحمة اللہ تعالیٰ علیہ پرے مارا یہا : جیوں آپ نے پیٹرے نے کسی دی بھاٹے میں دیوں ”کھویو!“ کے دیگا کے دیے دیوں پرے لایا نے پا یہا : رسالہ شریف ص ۳۶۲

(ఫుతూహా ర-జ్ఞావియ్యా, జ.21, న.510 తా 511)

ପ୍ଲର୍ କାମିଳ୍ ଜୀର୍ ପ୍ଲର୍ ନାତିନ୍

ਮਿਲੇ ਮਿਲੇ ਇਸ਼ਾਹਿ ਭਣਿਵੀ ! ਬਧਾਨਾ ਕਦਾਂ ਸਰਕਾਰ
 ਤੇਲਾ ਹੜ੍ਹਾਰਤਾ ਰਾਖਿਆ ਕਾ ਮੁਬਾਰਕੋ ਫਤਾਵਾ ਸਿਫਾਰ ਜਾਮੈਂਧੀ
 ਥਰਾਇਤਾ ਪੀਠੇ ਧਾਰੀ ਸੀ ਪੀਠੇ ਕਾਮੀਲਾ ਕੇ ਭਾਰੀ ਮੇਲਾ ਹੈਂ ਜੋਏ ਪੀਠੇ
 ਨਜਿਯੀ ਕੱਚੀਵੇਂ ਕਾ ਗੁਨਾਹਾ ਹੋਏ ਪੌਕੋ ਮੁਤੰਦਾ ਹੈਂ ਬੀਰਾ ਜੋਏ
 ਕਿਸੀਂ ਸਹਾਬਿ ਉਮਰੀ ਰਾਖਿਆ ਕਿ ਤੈਹਿਨਾ ਕਰਾਤਾ ਹੋਏ ਪੌਕੋ ਗੁਪਾਰਾਕੇ
 ਵੇ ਬਦਾ ਮੁੜ੍ਹਾਕੇਹਾ ਹੈਂ ਬਨੈਂਦੀ ਕਾ ਮੁਰਿਲਾ ਬਨਾਨਾ ਨਾ ਜਾਂਦੇਹਾ ਵੇ
 ਗੁਨਾਕੇ ਹੈਂ ਨਿਅੜ੍ਹਾ ਜੋਏ ਪੀਠੇ ਮੁਲ੍ਹਾ ਮੁਲ੍ਹਾ ਗੁਨਾਕੇ ਕਚਿਲਾ ਕਾ
 ਮੁਰੀ-ਤੇਕਿਭਾ ਹੋਏ ਧਾਰੀ ਗੁਨਾਕੇ ਸਹਿਲਾ ਪਰਾ ਇਨ੍ਹਾਂਦਾ ਕਰਨੇ ਵਾਲਾ
 ਹੋਏ ਪੌਕੋ ਘਾਸਿਕੇ ਮੌਲਨਾ ਕਹੋਲਾਤਾ ਹੈਂ. ਮੁ-ਨੇਲਨਾ ਅਲਲਾ ਪਿਲਾਨਾ
 ਨਮੋਹਿਲਿ ਕੱਝਾ ਕਰਾਤਾ ਹੋਏ, ਨਿਆ ਕਰਾਤਾ ਹੋਏ, ਗੱਦਿ ਗਾਅਧਾਂ
 ਬਕੋਤਾ ਹੋਏ, ਬੀਬੀ ਪਦਾਂ ਬਵਾਤੀਨਾ ਕੇ ਹੁਯਾਚੇ ਮੇਲਾ ਬ੍ਰੀਟਾਤਾ
 ਹੋਏ, ਬੀਰਤੈਂਦੀ ਨੇ ਹਾਥਾ ਚੁਪੋਵਾਤਾ ਬੀਰੇ ਪਾਂਵੇ ਦਬਾਵਾਤਾ ਹੋਏ,
 ਅਲਾਨਿਧਾਂ ਫਿਲੀਲਿ ਦਿਰਾਮੇ ਦੇਕਾਤਾ ਹੋਏ, ਦਾਢਿ ਮੁਂਡੇਵਾਤਾ ਧਾਰੀ
 ਪਿਕੇ ਮੁਹੂਰੀ ਨੇ ਪੱਥਾਤਾ ਹੋਏ ਪੌਕੋ ਘਾਸਿਕੇ ਮੌਲਨਾ ਹੈਂ, ਬਨੈਂਦੀ ਪੀਠੇ ਕਿ
 ਬ੍ਰੀਅਤਾ ਜਾਇਹਾ ਨਹਿਲਿ. ਦੇਬੇਂ ਭਾਲੇ ਕਰਾ ਮੁਰਿਲਾ ਬਨਾਨਾ ਚਾਹਿੰਦੀ.

କାମିଲ୍ ପିଲର୍ କି ବ୍ୟୁତରେ ତୋଳନେ କେ ନୁହ୍ରାନାତ୍

ଜିଲ୍ଲା ପଞ୍ଜୀରେ ଶେରି-କେଳ କାମିଲା, ଜାମେଯିଁ ଶେରାଭତ୍ତା କି
ବ୍ରେତୁତ୍ତା ତୁଳଦୀନା ଅଜ୍ଞା ଦୂରୀଯୀ ତେରିଏକତ୍ତା ସହ୍ବା ମୁହଁରୋମୁ ଜୈରା ଅଜ୍ଞା
ଦୂରୀଯୀ ତେରିଏତ୍ତା ଥି ସହ୍ବା ମୁମୁଖୁତି. ହୈଁ. ଇନ୍ଦ୍ର ବାରୀ ମେଇଠ ତେରିଏକତ୍ତା କି
କିତାବୋଠ ମେଇଠ ଜୈଅଯାଯି କିରାମ୍ କେ ଜିଲ୍ଲେଯାଠ ଅକ୍ଷୁଲା ଦେଖି ଜା

ଫର୍ମାନ ମୁହାର୍ରତ : ଖଣ୍ଡ ପାନ୍ଦିରେ ଜୀର୍ଣ୍ଣ ଲାଗେ
ନ ମୁହୂର୍ତ୍ତ ପରେ ଦୁର୍ଦାତା ଶରୀରକୁ ପଢ଼ିଲା ଲାଗୁ ନେ ଜଫା କି। (عبراତ)

નકોતે હ્યું. તરીએતો મેળં મુમૂક્ષુલુ. હોણે કે વજહો એકો હ્યું કે શરીએના એક્સ્પ્રોના કા બદ્દોલા કેમો અભ્યો કેમો શુક્રીયા અદા કરોના હ્યું. તીરે કામીલો કા મુરીદો હોણે ને આદમીએ કોણ જૈલયાયે કિરામો કે સિલોસિલે કે નાથ્રો નિસ્ચેત્રો હાસિલો હોએ જાતી હ્યું નિલભ્રો છ્યેભ્રો કા એકો સિલોસિલા જારી હોએતા હ્યું ઝોરો રાહેં તરિએતો કે બહુતો સિ મુખીલાતો હેલો હોએતી હ્યું ઝોરો બના અવૃત્તાતો તોએ જીંદગી મેળં એકો મુ-દનીએ ઇસ્ટ્રીલાબો બપોં હોએ જાતા હ્યું, ઇનો સભ્રો જિલભ્રોં કે મુકાબલે મેળં શુક્રીયા અદા કરોને કે બજાયે બ્યેઅતો કી તોએદો દેણા યુકીનનો સભ્રો ના શુક્રી હ્યું ઝોરો ના શુક્રી શરીએના મુમૂક્ષુલુ. હ્યું જુનાંજે હેદીનો વેંઠ ફરોવાયા ગઈના :

ಫರಾವಾನೆ ಮುಸ್ಲಿಂತಿಗೆ : ಜೋ ಮುಯ್ಯಾ ಪರ್ ರೊಳ್ಜೆ ಜಮಾತ್ ದುರ್ಬಾದ್
ಶರೀರಾ ಪ್ರದೇಹಾ ಮೈ ಕಿರ್ಯಾಮುತ್ ಕೆ ದಿನೋ ಉನ್ ಕಿ ಶಭಾತ್ತ್ ಕರ್ಮಾಂಗ್. (ಖಾತ್)
ಯಾನ್ ಸುನೊನ್ ಹೀರೆ ಕಾಮಿಲ್ ಕೋ ಹೆಚೆರ್ ಸಮರ್ಪುನಾ ಹರಾಮ್ ಬೈರ್ ಸೆಪ್ತ್
ಮೊಹ್ತ್ ಯಾನ್ ಹಲಾಕತ್ ಮೇಂ ಡಾಲ್ನೆ ವಾಲಾ ಹ್ಯೆ. ದೊಂನೋರಿ ಬಾತ್
ಹಹ್ ಕಿ ಉಮೂಮನ್ ಬ್ಯೆಂತ್ ತೋಂಡೊನೆ ವಾಲೆ ಬಿಲ್ ಕನ್ದ್ (ಯಾನ್ ಜಾನ್
ಬೂರ್ಯು ಕರ್) ಹೀರ್ ಕೋ ತೆಂಜ್ಜಾ ಪೆಹುಂಚಾತೆ ಹ್ಯೆಂ ಬೈರ್ ಹಹ್ ದೊಂನೋರಾ
ಹರಾಮ್ ಹ್ಯೆ ಕಿ ಮುಸಲ್ಲಾನ್ ಕೋ ತೆಂಜ್ಜಾ ದೆನೊ ಹರಾಮ್ ಹ್ಯೆ. ತಿಂನೋರಿ
ಜೆಂಜ್ಜ್ ಹಹ್ ಕಿ ಉಮೂಮನ್ ಬ್ಯೆಂತ್ ತೋಂಡೊನೆ ವಾಲೆ ಸಾಬಿಕಾ ಹೀರ್
ಕಿ ಗೀಬತ್ ಬೈರ್ ಉನ್ ಕೆ ಬಾರೆ ಮೇಂ ಬದ್ ಗುಮಾನಿ ಕಾ ಶೀಕಾರ್ ಹೊಂತೆ
ಹ್ಯೆಂ ಬೈರ್ ಯುಂ ಗುನಾಹೊಂ ಕಾ ಸಿಲ್ ಸಿಲಾ ದರಾಜ್ ಸೆ ದರಾಜ್ ತರ್
ಹೊಂತಾ ಚಲಾ ಜಾತಾ ಹ್ಯೆ. ಬಹರ್ ಹಾಲ್ ಆಫಿಯ್ಯುತ್ ವ ನೆಜಾತ್ ಇಸೀ
ಮೇಂ ಹ್ಯೆ ಕಿ ಜಬ್ ಏಕ್ ದರ್ ಕೋ ಹೋ ಮಜ್ಜಾಬೂತಿ ಸೆ ಧಾಮ್ ಲೆ ತೋ ಉನೊ
ಧಾಮೆ ರಪೆ ಬೈರ್ ಜಿಲಾ ವಜಹ್ ಆವಾರಿ ಗದಿ ಬೈರ್ ಪರೇಶಾನ್ ನಜ್ಜರಿ ಕಾ
ಶೀಕಾರ್ ನ ಹೊಂ.

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ಕಾವಿಲಯ್ಯ್ ಕೆ ಅಯೆ ಜಶಾರತ್ ಕೆ ಬಗ್ಗಾದಿ ಘೂಲ್

“ಬಹ್ ಜತುಲ್ ಅಸ್ತ್ರಾ” ಮೇಂ ಹ್ಯೆ : ಹೀರೊಂ ಕೆ ಹೀರ್, ಹೀರ್
ದಸ್ತಗಿರ್, ರೌಶನ್ ಜ್ಞಮೀರ್, ಕುತ್ತಾಬೆ ರಬ್ಬಾನಿ, ಮಹ್ ಬೂಬೆ ಸುಭ್ರಾನಿ, ಹೀರೆ
ಲಾ ಸಾನಿ, ಕಿಂದಿಲೆ ನೂರಾನಿ, ಅಹ್ ಬಾಜ್ ಲಾ ಮುಕಾನಿ, ಅಶ್ವ್ಯುಬ್ ಅಬು
ಮುಹಮ್ಮದ್ ಸಯ್ಯದ್ ಅಭ್ಯಲ್ ಕಾದಿರ್ ಜೀಲಾನಿ ಕಾ ಫರ್ ಮಾನೆ
ಜಶಾರತ್ ನಿಶಾನ್ ಹ್ಯೆ : ಮುರ್ಯು ಏಕ್ ಬಹುತ್ ಬಡಾ ರೆಜನ್ಸರ್ ದಿಯಾ
ಗಯಾ ಜನ್ ಮೇಂ ಮೇರೆ ಮುನಾಹಿಬೊಂ ಬೈರ್ ಮೇರೆ ಕಿಯಾಮತ್ ತಕ್
ಹೊನೆ ವಾಲೆ ಮುರಿಂದೊಂ ಕೆ ನಾಮ್ ದಜ್ಡ ಥೆ ಬೈರ್ ಕಹಾ ಗಯಾ ಕಿ ಏಹ್
ಸಾರೆ ಅಭ್ಯಾದ್ ತುಮ್ ಹಾರೆ ಹವಾಲೆ ಕರ್ ದಿಯೆ ಗಯೆ ಹ್ಯೆಂ. ಫರ್ ಮಾತೆ ಹ್ಯೆಂ
: ಮ್ಯುಂ ನೆ ದರೊಗರೆಯೀ ಜಹನ್ಸುಮ್ ಸೆ ಇಸ್ತಿಫ್ಸ್ರಾ ಕಿಯಾ (ಯಾನ್ ಮೂಳಾ)
: ಕ್ಷಾ ಜಹನ್ಸುಮ್ ಮೇಂ ಮೇರಾ ಕೋಯಿ ಮುರಿಂದ್ ಭ ಹ್ಯೆ ? ಉನೊಹೊಂ ನೆ
ಜವಾಬ್ ದಿಯಾ : “ನಹಿಂ.” ಆಪ್ ನೆ ರَحْمَةُ اللَّهِ تَعَالَى عَلَيْهِ نೆ ಮಜ್ಜಿಲ್ದ್ ಫರ್ ಮಾಯಾ

ಖರಾಮಾನೆ ಮುನ್ಹಿತಕಾ : ﷺ : ಮುಯ್ಯು ಪರ್ ದುರುದೆ ಹಾಕ್ ಕ ಕೋರತ್ ಕರೊ
ಬೀಳಕ್ ಏಹ್ ತುಪ್ಹಾಹಾರೆ ಅಯಿ ತಹಾರತ್ ಹೈ. (ಪ್ರೇ)

: ಮುರ್ಯು ಅಪ್ಹನೆ ಪವದ್ ಗಾರ್ ಕಿ ಇಜ್ಜತ್ ವ ಜಲಾಲ್ ಕಿ ಕ್ಷನ್ಮೋ ! ಮೇರಾ
ದಸ್ತೇ ಹಿಮಾಯತ್ ಮೇರೆ ಮುರಿಂದ್ ಪರ್ ಇನ್ ತರಹ್ ಹೈ ಜಿನ್ ತರಹ್
ಅನ್ನಾನ್ ಇಮಿಂದ್ ಪರ್ ಸಾಯಾ ಕುನಾಂ ಹೈ. ಅಗರ್ ಮೇರಾ ಮುರಿಂದ್
ಅಚ್ಚಾ ನ ಭ ಹೋ ತೋ ಕ್ಯಾ ಹುವಾ ﷺ ﷺ ﷺ ಮೈಂ ತೋ ಅಚ್ಚಾ ಹೋ,
ಮುರ್ಯು ಅಪ್ಹನೆ ಪಾಲನೆ ವಾಲೆ ಕಿ ಇಜ್ಜತ್ ವ ಜಲಾಲ್ ಕಿ ಕ್ಷನ್ಮೋ ! ಮೈಂ
ಉನ್ ವಕ್ತ್ ತಕ್ ಅಪ್ಹನೆ ರಬ್ ಗ್ರಂ ಕಿ ಬಾರ್ಗಾಹ್ ಸೆ ನ ಹಟಾಂಗಾ ಜಬ್
ತಕ್ ಅಪ್ಹನೆ ಏಕ್ ಏಕ್ ಮುರಿಂದ್ ಕೋ ದಾಷಲೆ ಜನ್ಮತ್ ನ ಕರ್ ವಾ ಲೋ.

(بَهْجَةُ الْأَسْرَارِ لِلشَّطَنُوفِي ص ١٩٣)

ಸರ್ ಕಾರೆ ಬಗ್ಗಾದ್ ಹುಜ್ಬಾರೆ ಗೋಸೆ ಹಾಕ್ ಪರ್ ಮಾತೆ
ಹೈಂ : ಅಲ್ಲಾಹ್ ಗ್ರಂ ನೆ ಮುರ್ಯು ಸೆ ವಾಂದಾ ಫರ್ ಮಾಯಾ ಹೈ ಕಿ ಮೇರೆ
ಮುರಿಂದ್ ಔರ್ ಮೇರೆ ದೋಸ್ತೋ ಕೋ ಜನ್ಮತ್ ಮೇಂ ದಾಷಲ್ ಕರೇಗಾ
ತೋ ಜೋ ಕೋಯಿ ಅಪ್ಹನೆ ಆಪ್ ಕೋ ಮೇರಾ ಮುರಿಂದ್ ಕಹೆ ಮೈಂ
ಉನೇ ಕಬೂಲ್ ಕರ್ ಕೆ ಅಪ್ಹನೆ ಮುರಿಂದ್ ಮೇಂ ಶಾಮಿಲ್ ಕರ್ ಲೀತಾ
ಹೋ ಔರ್ ಉನ್ ಕಿ ತರಫ್ ಅಪ್ಹನೆ ತಪಜ್ಞೋ ರಬ್ ತಾ ಹೋ. ಮೈಂ ನೆ
ಮುನ್ ಕರ್ ನಕೀರ್ ಸೆ ಇನ್ ಬಾತ್ ಕಾ ಅಹದ್ ಅಯಾ ಹೈ ಕಿ ಪೋಹ್ ಕಬ್ರೈ
ಮೇಂ ಮೇರೆ ಮುರಿಂದ್ ಕೋ ನಹೋಂ ಡರಾಯೀಂಗೆ.

(مَلْخَصٌ از بَهْجَةِ الْأَسْرَارِ ص ١٩٣)

ಸುನಾ ಉ ತೆಮಣ್ ತೆಪಾ ಫರ್ ಮಾನೆ ಇಂ !

ರುಳಾವೀರ್ ಕಿ ಧಾರ್ಪಣ್ ಬಂಧ್ ಗೋಸೆ ಇಂಜಾರ್

(ಕಬಾಲಯ ಬಬ್ಲೋಶೀರ್)

ଫରିମାନ ମୁଣିଚିକା ହେଲା : ତୁମୋ ଜଳାଂ ଝ ହୋ ମୁର୍ମୁ ପରେ ଦୁରାଦ୍ଵାରା
ହେଉଥିଲା ଏବଂ ତୁମୋର କାରା ଦୁରାରୀ ମୁର୍ମୁ ତକ୍ତା ପହଞ୍ଚେତା ହେଲା ।

“ಯೂ ದೈಸೆ ಆಜಿಮ್ಮನ ನಿರಾಹಕ ಕರ್ಮ” ಕೆ ಸೋಲಹ್

ಮುರಾಭ್‌ ಕೆ ನಿನ್ನತ್ವ ಸೆ ಮುಶೀದ್‌ ಕೆ 16 ಮುಕೂಕ್‌

ਮੇਲੇ ਅਕਾ ਤੇਂਹਾ ਹੱਲ੍ਹੋਰਤਾਂ, ਭਿਆਮੈ ਅਲੈ ਸੁਣ੍ਹਤਾਂ, ਵੱਲਾਂ
ਨੇਂਮੁਤਾਂ, ਅਜ਼ਿਲਮੁਲਾਂ ਬ-ਰ-ਕੰਤਾਂ, ਅਜ਼ਿਲਮੁਲਾਂ ਮੁਤੰਬਤਾਂ, ਪਰਾਵਾਨਿੰਦਿ
ਤਮੋਧੀ ਰਿਸਾਲਤਾਂ, ਮੁਜਦ੍ਹਿਦੀ ਦਿਨਾਂ ਵੇਂ ਮੁਲ੍ਹਤਾਂ, ਹਾਮਿਧੀ ਸੁਣ੍ਹਤਾਂ, ਮਾਹਿਧੀ
ਜਿਦੀਅਤਾਂ, ਅਲਾਮੀ ਅਲੀਅਤਾਂ, ਹੀਲੇ ਤੇਰੀਕੰਤਾਂ, ਬਾਝਨੇ ਬ੍ਰੈਂਡਾਂ ਵੇਂ ਬ-ਰ-ਕੰਤਾਂ,
ਹੱਲ੍ਹੋਰਤੇ ਅਲ੍ਲਾਘੁਆ ਹੌਲਾਨਾ ਅਲੋਕਾਜ਼ਾਂ ਅਲੋਕ ਹਾਫਿਜ਼ਾਂ ਅਲੋਕ ਕਾਰਿ ਆਕਾਂ
ਭਿਆਮੋਹ ਅਕ੍ਖਦਾ ਰੱਜ਼ਾ ਬਾਨਾਂ عَلَيْهِ رَحْمَةُ الْحَنَّ ਪਰਾਘੁਆਤੇ ਹੈਂ : ਮੁਖਿਦਾ
ਕੇ ਹੁਕੂਕਾਂ ਮੁਰਿਦਾਂ ਪਰਾ ਲੁਘਾਰਾਂ ਨੇ (ਭ) ਅਫ੍ਰੋਜ਼ਾਂ (ਧਾਰਾਂ ਵਿੱਚ
ਕਰਾ) ਹੈਂ, ਮੁਲਾਨਾ ਪਹੋਂ ਹੈਂ ਕਿ (ਮੁਰਿਦਾਂ) 《1》 ਇਨ੍ਹਾਂ (ਧਾਰਾਂ ਵਿੱਚ ਮੁਖਿਦਾਂ)
ਕੇ ਹਾਥੋਂ ਮੇਲੋਂ “ਮੁਦਾਂ ਬਿ ਦਸ੍ਤੇ ਜ਼ਿਂਦਾ” (ਧਾਰਾਂ ਵਿੱਚ ਜ਼ਿਂਦਾ ਕੇ ਹਾਥੋਂ
ਮੇਲੋਂ ਮੁਦਾਂ ਕਿ ਤਰਹੋ) ਹੋਏ ਕਰਾਂ ਰਹੋ 《2》 ਇਨ੍ਹਾਂ ਕਿ ਰਿਜ਼ਾ ਕੋਈ ਅਲ੍ਲਾਕਾਂ
ਗੁਰੂ ਕਿ ਰਿਜ਼ਾ, ਇਨ੍ਹਾਂ ਕਿ ਨਾਮੁਲੀ ਕੋਈ ਅਲ੍ਲਾਕਾਂ ਗੁਰੂ ਕਿ ਨਾਮੁਲੀ ਜਾਨੇ 《3》
ਇਨ੍ਹਾਂ ਕੇਂਦਰ ਅਪਾਂਨੇ ਹੱਕੋਂ ਮੇਲੋਂ ਤਮਾਮੋਹ ਬੈਲਾਧਾਰੀ ਜ਼ਮਾਨਾ ਨੇ ਬੀਕੋਤਰਾਂ
ਸਪੁਰੀਂ 《4》 ਅਗਰਾਂ ਕੋਈ ਨੇਂਮੁਤਾਂ ਬਿ ਜ਼ਾਹਿਰਾਂ ਦੋਹਨਾਂ ਨੇ ਮਿਲੀ ਤੋਹਾਂ
ਓਂ ਲੁਨੇਂ (ਅਪਾਂਨੇ) ਮੁਖਿਦਾਂ ਹਿ ਕਿ ਅਤਾ ਬੈਠਾਂ ਲੁਨਾਂਹਿਏਂ ਕਿ ਨੱਜ਼ੂਹਿਏਂ
ਤੇਵਜ਼ੀਕਾਂ ਕਾ ਸਦਕਾ ਜਾਨੇ 《5》 ਮਾਲਾਂ, ਬੈਲਾਦਾਂ, ਜਾਨਾਂ, ਸਭਾਂ ਇਨ੍ਹਾਂ
ਪਰਾਂ ਤੇਨਦੂਕਾਂ ਕਰਾਨੇ (ਧਾਰਾਂ ਵਿੱਚ ਲੁਚਾਨੇ) ਕੋਈ ਤੇਯਾਰਾਂ ਰਹੋ 《6》 ਇਨ੍ਹਾਂ ਕਿ

ಖರ್ಚಾನೆ ಮುನ್ಹಿತ್ತಾ : ﷺ : جَلَّ اللَّهُ عَزَّلِي وَإِلَهٌ وَسُلْطَانٌ نೇ ಸುಖ್ಯಾ ಪರ್ರ ದ್ಸ್ ಮುಕ್ತಜಾ ದುರುದೆ
ಪಾಕ್ ಪಿಡಾ ಅಶ್ವಾಕ್ ಗ್ರು ಉನ್ಸ್ ಪರ್ರ ಸ್ನೇ ರಹೋಮತೆಂ ನಾಜಲ್ ಪರೋಮಾತಾ ಹೈ. (۱۶)

جೋಳ ಬಾತ್ ಅಪ್‌ನಿ ನಜ್ಜರ್ ಮೇಂ ಜಿಲಾಫೆ ಶರ್-ಅ. ಬಲ್‌ಕಿ ಮುಾದಾಲ್‌ಗಳ್ ಕೆಂಜಿಲ್‌ರಾ (ಗುನಾಹ್) ಮೊಲೂಹ್‌ ಹೋಳ ಉನ್ಸ್ ಪರ್ರ ಭಿ ನ ಏತಿರಾಭ್ ಕರೇಂ, ನ ದಿಲ್ ಮೇಂ ಬದ್ ಗುಮಾನಿ ಕೋ ಜಗ್‌ಹ್ ದೇ ಬಲ್‌ಕಿ ಯುಕೀನ್ ಜಾನೆ ಕಿ ಮೇರಿ ಸಮರ್ಪ್ಯ್ ಕಿ ಗ-ಲತಿ ಹೈ 《7》 ದೊಂನ್‌ರೆ ಕೋ ಅಗರ್ ಆನ್‌ನ್‌ ಪರ್ರ ಉಡ್‌ತಾ ದೇವೆ ಜಬ್ ಭಿ (ಅಪ್‌ನೆ) ಮುಶೀದ್ ಕೆ ಸಿವಾ ದೊಂನ್‌ರೆ ಕೆ ಹಾಥ್ ಮೇಂ ಹಾಥ್ ದೇನೆ ಕೋ ಸೆಬ್ರ್ ಆಗ್ ಜಾನೆ, ಏಕ್ ಬಾಪ್ ನೆ ದೊಂನ್‌ರಾ ಬಾಪ್ ನ ಬನಾಯೆ 《8》 ಇನ್ ಕೆ ಹುಫ್ಲಾರ್ ಬಾತ್ ನ ಕರೇ 《9》 ಹಂಸ್‌ನಾ ತೋ ಬಡಿ ಜಿಳ್ಳ್‌ ಹೈ ಇನ್ ಕೆ ಸಾಮ್‌ನೆ ಅಂಬ್, ಕಾನ್, ದಿಲ್, ಹಮಾ ತನ್ (ಯಾ'ನಿ ಮುಕಮ್ಲ್‌ ತುರ್ ಪರ್ರ) ಇನ್‌ಹಿಂ ಕಿ ರಘ್ ಮನ್‌ರೂಭ್ ರವೆ 《10》 ಜೋ ವೋಹ್ ಮೊಭೀಂ ನಿಹಾಯ್‌ತ್ ಕಿ ನಮ್ ಆವಾಭ್ ನೆ ಬ ಕಮಾಲೆ ಅದಬ್ ಬತಾ ಕರ್ ಜಲ್ ಬಾಮೋಶ್ ಹೋ ಜಾಯೆ 《11》 ಇನ್ ಕೆ ಕರ್‌ಡೊಂ, ಇನ್ ಕೆ ಬ್ರೈರ್‌ನೆ ಕಿ ಜಗ್‌ಹ್, ಇನ್ ಕೆ ಬೈಲಾದ್, ಇನ್ ಕೆ ಮುಕಾನ್, ಇನ್ ಕೆ ಮಹಲ್ಲೆ, ಇನ್ ಕೆ ಶಹರ್ ಕಿ ತಾಂಜೀಲ್‌ಮ್ ಕರೇ 《12》 ಜೋ ವೋಹ್ ಮುಕ್ಕ್ ದೇಂ “ಕ್ರೂಂ!” ನ ಕಹೇ (ಹೈರ್ ಬಜಾ ಲಾನೆ ಮೇಂ) ದೇರ್ ನ ಕರೇ (ಬಲ್‌ಕಿ) ಸೆಬ್ ಕಾಮೊಂ ಪರ್ ಉನೆ ತಕ್ಕಿಲ್‌ಮ್ (ಯಾ'ನಿ ಅಷ್ಟಿಲಯ್‌ತ್) ದೇ 《13》 ಇನ್ ಕೆ ಗ್ರೈಬ್‌ತ್ (ಯಾ'ನಿ ಗ್ರೈ ಮೋಜೂ-ದಗಿ) ಮೇಂ ಭಿ ಇನ್ ಕೆ ಬ್ರೈರ್‌ನೆ ಕಿ ಜಗ್‌ಹ್ ನ ಬ್ರೈರ್‌ನೆ 《14》 ಇನ್ ಕಿ ಮೊತ್ ಕೆ ಬಾ'ದ್ ಭಿ ಇನ್ ಕಿ ಭೋಜಾ ನೆ ನಿಕಾ: ನ ಕರೇ 《15》 ರೋಜ್‌ನಾ ಅರ್ ವೋಹ್ ಜಿಂದಾ ಹೈ, ಇನ್ ಕಿ ಸಲಾಮತಿ ವೆ

ಖರಾಮಾನೆ ಮುಸ್ಲಿಂಕ್ರಾ : حَلَّى اللَّهُ تَعَالَى عَلَيْهِ وَالْمُوْسَلُ : ಉನ್ನಾ ಶ್ವಾಸ್ ಕಿ ನಾಕ್ ಬಕ್ ಅಲುಡ್ ಹೊಂ ಜನ್
ಕೆ ಹಾನ್ ಮೇರಾ ಜಿಕ್ರ್ ಹೊಂ ಶೈರ್ ವೋಹ್ ಮುರ್ಖ್ ಪರ್ ದುರುದೆ ಹಾಕ್ ನ ಪಡೆಂ. (೨೬)

ಹೊಂ ಫಿರ್ ಇನ್ ಕಾ ಹುನ್ನಾನೆ ಏ ತಿಕಾದ್ ಸಬ್ ಕುಭ್ ಘಲ್ ಲಾ ಸಕ್ತಾತ್ ಹೈ.

إِنْ شَاءَ اللَّهُ عَزَّ وَجَلَّ - وَاللَّهُ تَعَالَى أَعْلَمْ

(ಫತ್ವಾ ರ-ಝ್ಯೋವಿಯಾಗ್, ಜ.24, ಸ.369)

ತೂ ಷೈ ಪ್ರೋಹ್ ಗ್ರಿಹ್ 1 ಕಿ ಹರ್ ಗ್ರಿಹ್ ಷೈ ಶೈದರ ತೆಪಾ

ತೂ ಷೈ ಪ್ರೋಹ್ ಗ್ರಿಹ್ ಕಿ ಹರ್ ಗ್ರಿಹ್ 2 ಷೈ ಪ್ರೋಹ್ ತೆಪಾ

ತಾಲಬೆ ಗ್ರಿಹ್ ಮದಿನಾ ವ
ಬಕ್ಕಿಲ್ಲ. ವ ಮಫ್ ಫಿರತ್ ವ
ಬೆ ಹಿನಾಬ್ ಜನ್ನತುಲ್ ಫಿರ್ದೆನ್
ಮೇಂ ಆಕ್ತಾ ಕಾ ಪಡೆನ್



9 ರಜೀಳ್ ಗ್ರೀಸ್ ನಿ, 1427 ಹಿ.

ಮ-ದನಿಂ ಘೋಲ್

ಅಯ್ ಕಾಶ್ ! ರೊಳಜ್ ಮೇಂ ಕನ್ನರತ್
ಕಿ ಮೊಹಬ್ತುತ್ ನೆ ಜಿಯಾದಾ ನೇಕಿಯೊಂ ಮೇಂ
ಬ-ರ-ಕತ್ ಕಿ ಹನ್ನರತ್ ಕರ್ತೆ ಜೀರ್ ಇನ್ ಕೆ
ಅಯ್ ಜಿ ಕೊಂಯಿ ವಿದ್ ಕರ್ತೆ.

لِيْك

1 : ಗೋ ಯಾ'ನಿ ಫರಿಯಾದ್ ಸುನ್ನಾನೆ ವಾಲಾ

2 : ಗ್ರೀಸ್ ಯಾ'ನಿ ಕುವ್ವಾಂ

ಖರ್ಚಾನೆ ಮುಹ್ತಿತಾ ಖಲ್ಲಿ : ﷺ نَسْلِ اللَّهِ عَلَيْهِ وَسَلَّمَ : نೆ ಮುರ್ಬು ಹೊಳೆ ಜಮ್ಯಾ ದೋಸ್ ಬಾರ್ ದುರ್ಲಾದೆ ಹಾಕ್ ಪ್ರಥಾ ಉನ್ನಾ ಕೆ ದೋಸ್ ಸ್ನೇ ನಾಲ್ ಕೆ ಗುನಾಹ್ ಮುಖ್ಯ್ ಹೊಂಗೆ. (ಗ್ರಂತಿ)

ವಭಾರತ ಹೊಡ ದರ್ಬಾರ ಕಾ ದೈಸೆ ಆಂಜಿಮಾ

ನಜಾರಾ ಹೊಡ ದರ್ಬಾರ್ ಕಾ ಗೌಸೆ ಆಂಜಿಮಾ
ದಿಪಾ ನೀಲಾ ಗುಂಬದ್ ದಿಪಾ ಗೌಸೆ ಆಂಜಿಮಾ

ಮುರ್ಮಿ ಜಾಮೆ ಉಲ್ಲಾಫತ್ ಹಿಲಾ ಗೌಸೆ ಆಂಜಿಮಾ
ರಹೂಂ ಮನ್ತ್ರ ವ ಬೇಳ ಯುದ್ ಸದಾ ಗೌಸೆ ಆಂಜಿಮಾ

ಕರ್ಮಾ ಕೀಜಿಯೆ ಫರ್ ಮೈಂ ಬಗ್ಗೆದ್ ಆಟಂ
ವೆನೆರೆ ಹೀರ್ ಕಾ ವಾಸಿಲಾ ಗೌಸೆ ಆಂಜಿಮಾ

ಮುರ್ಮಿ ಅಪ್ಪಾನಿ ಜೋಲಿಂ ಕಾ ಕುತ್ತಾ ಬನಾ ಲೋ
ಹೆಮೆಲಶಾ ರಹೂಂ ಬಾ ವಫಾ ಗೌಸೆ ಆಂಜಿಮಾ

ತೇರೆ ಆನ್ತಾಂ ಕಾ ಹೂಂ ಮಂಗಾ ಗುಜಾರಾ
ಹೈ ಟುಕೋಡೆಂ ಹೆ ತೇರೆ ಮೇರಾ ಗೌಸೆ ಆಂಜಿಮಾ

ಗುನಾಹೆಂ ಕಾ ಬಾರ್ ಅಪ್ಪಾನೆ ಸರ್ ಪರ್ ಉತ್ತಾ ಕರ್
ಫಿರ್ತಾಂ ಕಬ್ ತಲಕ್ ಜಾ ಬ ಜಾ ಗೌಸೆ ಆಂಜಿಮಾ

ಇಲಾಜ್ ಆಶರ್ ಅಯ್ ಮುಶೀದಿ ಕಬ್ ಕರೆಂಗೆ !
ಗುನಾಹೆಂ ಕೆ ಜೀವಾರ್ ಕಾ ಗೌಸೆ ಆಂಜಿಮಾ

ಗುನಹ್ಗಾರ್ ಹೂಂ ಗರ್ ಅಜ್ಞಾಬೆಂ ನೆ ಹೇರಾ
ತೋ ಹೋಗಾ ಮೇರಾ ಹಾಯೆ ! ಕ್ಯಾ ಗೌಸೆ ಆಂಜಿಮಾ

ನಜ್ ರ್ ಮುಶೀದಿ ತೇರಿ ಜಾನಿಬ್ ಲಗೀ ಹೈ
ಅಜ್ಞಾಬೆಂ ನೆ ಲೇನಾ ಬಚಾ ಗೌಸೆ ಆಂಜಿಮಾ

ಜಹಾಂ ಮೇಂ ಜಿಯೆಂ ಸುನ್ನತೆಂ ಕೆ ಮುತಾಬಿಕ್
ಮದಿಂನೆ ಮೇಂ ಹೊಡ ಪಾತಿಮಾ ಗೌಸೆ ಆಂಜಿಮಾ

ಹೊಡ ಅತ್ತಾರ್ ಕೆ ಬೇಳ ಹಿನಾಬ್ ಬಬ್ಲಿಶೀಶ್ ಆಕಾ
ಹಹ್ ಫರ್ ಮಾಯೀಂ ಹಕ್ ನೆ ದುಃ ಗೌಸೆ ಆಂಜಿಮಾ

ಖರ್ಚಾನೆ ಮುಸ್ಲಿಂತಿಂಥಾ : ﷺ مُلِّيُ اللَّهُ تَعَالَى عَلَيْهِ وَاللهُ وَسَلَّمَ : ಮುರ್ಯು ಪರ್ ದರ್ದಾ ಶರೀರಾ ಪಡ್ಡೋ ಅಲ್ಲಕ್ಕೆ ತುಮ್ರು ಪರ್ ರಹಾಮತ್ ಬೀಜೀಗಾ. (ابن سيرين)

ಉತ್ತರ ಲಿಖಾಲಾ ಹಡ್ಡಿ ಕರ್ದು ದೊಳಣಿದೆ ಕೊಡ ದೇ ಲಿಂಜಯೆ

ಶಾದಿ ಗ್ರಹಿಣಿ ಕೆ ತಕ್ರಿಂಬಾತ್, ಇಜ್‌ತಿಮಾತ್ತಾತ್, ಆರಾನ್ ಜೈರ್ ಜುಲೂಸೆ ಮೀಲಾದ್ ವಗ್ನ್‌ರಾ ಮೇಂ ಮಕ್‌-ತ-ಬತುಲ್ ಮುದಿಣಾ ಕೆ ಶಾಯೀಂಭ್. ಕದಾಟ ರಸಾಯಲ್ ಜೈರ್ ಮ-ದನಿ ಘೂಲೋಂ ಪರ್ ಮುಶ್‌ತಮಿಲ್ ಪೆಮ್‌ಫಲೆಂಟ್ ತಕ್ಸಿಸೀಮ್ ಕರ್ ಕೆ ಸವಾಬ್ ಕಮಾಯಯೆ, ಗಾಹಕೋಂ ಕೋ ಬ ನಿಯ್ಯತೆ ಸವಾಬ್ ತೋಹ್‌ಪೆ ಮೇಂ ದೇನೆ ಕೆ ಅಯೆ ಅಪ್‌ನಿ ದುಕಾನೋಂ ಪರ್ ಜಿ ರಸಾಯಲ್ ರಖಾನೆ ಕಾ ಮಾ'ಮೂಲ್ ಬನಾಯಯೆ, ಅಖ್‌ಬಾರ್ ಫರೋಶೋಂ ಜೈರ್ ಬಜ್ಜೋಂ ಕೆ ಜ್ಞರಿಂಯೆ ಅಪ್‌ನೆ ಮಹಲ್ಲೇ ಕೆ ಫರ್ ಫರ್ ಮೇಂ ಮಾಹಾನಾ ಕಮ್ ಅಜ್ ಕಮ್ ಏಕ್ ಅರ್ದದ್ ಸುನ್ನತೋಂ ಭರಾ ರಿಸಾಲಾ ಯಾ ಮ-ದನಿ ಘೂಲೋಂ ಕಾ ಪೆಮ್‌ಫಲೆಂಟ್ ಪೆಹುಂಜಾ ಕರ್ ನೇಲಕಿ ಕಿ ದಾ'ಪತ್ ಕಿ ಧೋಮೇಂ ಮಚಾಯಯೆ ಜೈರ್ ಎಂಬ್ ಸವಾಬ್ ಕಮಾಯಯೆ.



الْمُتَّهِدُ بِالْجُرُبِ الظَّفَنِ وَالشَّوَّافِ وَالثَّلَامِ عَلَى سَيِّدِ الْمُرْسَلِينَ أَنْ يَقْدِمْ فَأَنْزُلْهُ بِالْمِنْ وَالْفَيْكَنِ الرَّجْمِ بِسْمِ اللَّهِ الْغَنِيِّ بِالْأَرْجُمِ

ಮುನ್ನಾಡಿ ಏ ಉತ್ತರಾದೇಶ

କରେ ଅନ୍ତରୁଦୟ ବାବାଙ୍କ ଅବେଳା କହେ ମୁ-ଦିନେ ଛିକିତ୍ସା ଲାଗାଯି ଏ ମୁଖୀୟ
ଅବେଳା କିମ୍ବା ନାରୀ ଦୂରୀଯଙ୍କ କି ପ୍ରକାଶରୀତିରେ କି ଅନ୍ତରୁଦୟ କି କେତୋତିକା କରାଯାଇଥିବା
ଅବେଳା ଅନ୍ତରୁଦୟ କି କେତୋତିକା କି ଲାଗି ମୁ-ଦିନେ ଅନ୍ତରୁଦୟର କରେ ଅବେଳା କିମ୍ବା
ନାରୀ ଦୂରୀଯଙ୍କ କି ପ୍ରକାଶରୀତିରେ କି ଅନ୍ତରୁଦୟ କି କେତୋତିକା କରାଯାଇଥିବା
ମେହିମା ନାରୀର କରେଣା କି ଜ୍ଞାନମାଳା କି ପାଠ୍ୟ ମୁ-ଦିନେ କାଳକାଳୀରେ

ಮುಕ್ತ-ತ-ಳಮ್ಬಣ ಮುದ್ರಣ ರ ಶಾಬ್ದಿಗಳ

- | | |
|--------------------|------------------------------------------------------------------------------------------------------|
| మర్కెట్‌లు | : 13, లైఫ్‌స్టా కోప్పల్, విజయ నగరం, ఉన్నిట్లు,
మర్కెట్ (08088264783) |
| శ్యామేష్వర్ | : డిప్పిట్లు, బెబ్బ రోడ్, శ్యామేష్వర్ (040)24572786 |
| ఎంచుండులు | : సిద్ధ్యుల్ ఎంస, అభి రోడ్ లో నుండి కే నుండి, బెబ్బ రోడ్, తిండ
ఎంచుండులు, ఎంచుండులు (79-25391168) |
| ముంబై | : 19-20, శుఖింధు రోడ్, ముంబై సిద్ధ్యుల్ ఎంస లో నుండి,
ముంబై (022) 20454429 |
| హైదరాబాద్ | : 421, శుఖింధు సిద్ధ్యుల్, బుండ్లు సిద్ధ్యుల్, హైదరాబాద్ (011) 23284560 |